

UNIVERSAL
LIBRARY

OU_200369

UNIVERSAL
LIBRARY

‘ಶ್ರೀಕೃಷ್ಣಸೂಕ್ತವ್ಯಾಪ್ತಿ’
ಮಹ. ೨೨.

D A M I N E E .

ದಾ ಎಲ್ಲ ನೀ

ಉಪನ್ಯ. ವಿ. ಶಾಸ್ತ್ರ.



ಉಡುಸಿ

ಶ್ರೀ “ಸದಾಪಂದ” ಮುದ್ರಾಶಾಲೆಯಲ್ಲಿ
ಖು. ನರಸಿಂಹಮಲ್ಕರಿಂದ ಮುದ್ರಿತವಾದುದು.

1914.

(Rights Reserved.)

[ಟಿಎಲ್: ೦—೨—೦]

ಶ್ರೀ. ವಿ. ರಾವ್. ಕಂಡ
ಬೆಂಗಳೂರು, ಬೆಂಗಳೂರು ನಗ.

Preface.

ವೀರಿಕ್ತಿ.



“ಮಾರಾಠಿಲಾಜ”ಗ್ರಂಥಕಛೇರಿಗಳಾದ ಸಂಪೀಠಿಚಂದ್ರ ಚಟ್ಟೋಪಾಧ್ಯಾಯರು ಕಲಾರ್ಥಿಕದೇಶಸ್ಥಿರಿಗೆ ಅವರಿಚಿತರಲ್ಲ. ದಿವಂಗತ ಶ್ರೀಯುತ ಬಿ. ವೆಂಕಟ್ರಾಜಾಯ್ರು ಅವರ ಗ್ರಂಥಗಳಲ್ಲಿ ಒಂದೆರಡನ್ನು ಪರಷ್ಪತ್ರೀಕರಿಸಿ, ಮುಂದಿಲಸಿ, ಮಹೋವಕಾರವಾದಿರುವರು. ಸಾಹಿತ್ಯಸಾಹಾಜರಾದ ಬಂಕಿಮಚಂದ್ರರ ಸಹೋರಾದರಾದ ಈ ಗ್ರಂಥಕಛೇರಿಗಳ ಉಲ್ಲೇಖಗಳು ವಂಗಸವಾಜದಲ್ಲಿಯೇಲ್ಲ ಆದರಿಂದೇ ಯಗಳಾಗಿರುವುದರಲ್ಲಿ ಅಡ್ಡಿಯೇನಿದೆ? ಅವುಗಳಲ್ಲಿ ಒಂದಾದ ಈ “ದಾಮಿನಿ”ಯನ್ನು, ಗ್ರಂಥಪ್ರಕಾಶಕರಾದ “ವಸುಮತೀ” ಸಂಪಾದಕರ ಅನುವೇಳಿದನಿಂದಿಷಣಿ, ಕನ್ನಡಿಗರ ಸರಸಾವಲೋಕನಕಾಗಿ, ಕನ್ನಡಿಸಿರುವೇನು. ಇದೊಂದು ಶ್ರೋಕಪಯ್ಯವಾಣಿಯಾದ ಸಾಂಸಾರಿಕಚಿತ್ತ.

ಇದನ್ನು ಪರಷ್ಪರಿಸಿ ಮುಂತುಸುವುದರಲ್ಲಿ ನನಗೆ ಸಹಾಯವಾಡಿದ “ಶ್ರೀಕೃಷ್ಣ ಸಹಕ್ತಿ” ಪ್ರಕಾಶಕರ ಮಹೋವಕಾರ ಚಿರಸ್ತರಿಂದೀಯವಾಗಿರುವುದು.

ಚಂಗಳೂರು.

ಸಜ್ಜ ನವಿಧೇಯ,
ಪರಿವರ್ತನಕಾರ.

॥ ಶ್ರೀನಿವಾಸಾಯ ನಮಃ ॥

—~*~*

Daminee.

ದಾಮಿನಿ.

ಪ್ರಥಮಪರಿಚ್ಛೇದ.

—~*~*

ಅದೇಷ್ಟೋ ಕಾಲದ ವಾತು. ಒಂದು ದಿನ, ಸಂಜೆಯ ಹೊತ್ತಿನಲ್ಲ, ಏಳು ವರ್ಷದ ಒಳ್ಳೆ ಹುಡುಗಿ ಭಾಗೀರಥಿಯ ತೀರದಲ್ಲಿ ಸಿಂದು, ಅನಿಮಿಷನಯನಗಳಿಂದ, ಆ ತೇಲುತ್ತಿರುವ. ತರಂಗತಾಟತವಾದ ದೀಪಮಾಲೆಯನ್ನು ನೋಡುನೋಡುತ್ತೇ, ಹಾಗೆಯೆ ಹಿಂದೆ ಒರುತ್ತಿದ್ದ ವೈದ್ಯಬ್ರಹ್ಮನ್ನು ದೇಶಿಸು, “ಅವನ್ನಾ! ನನ್ನ ದೀಪವು ತೇಲಹೊರಿತಲ್ಲಿದ್ದೀ!”— ಎಂದಳು. “ಹೋಗಲಿ; ಪಡು. ಇನ್ನು ಮನಸೆಗೆ ಸಾಧ, ಕತ್ತಲೆಯಾಯಿತು!”— ಎಂದು ಅವುನು ಹೇಳಿದರೂ. ಕೇಳಿದೆ, —“ತಾಳಿ! ಇನ್ನೂ ಕೊಂಡ ನೋಡುವ!”— ಎಂದು ಹುಡುಗಿ ವಾತ್ರ ಹಾಗೆಯೆ ಸಿಂದೇ ಇದ್ದಳು.

ಹುಡುಗಿಯ ಹೆಸರು ದಾಮಸಿ. ಜಣ್ಣು ಮುದುಕಿಯಾದ ಆ ತಾಯ ತಾಯಲ್ಲಿದೆ, ದಾಖಿನಿಗೆ ಇನ್ನಾರೂ ಇಲ್ಲ. ಇಂದು, ಅಭ್ಯಿಯೋಡನ ಒಂದು, ಇದೇ ನೋಡಲು, ತನ್ನ ದೀಪವನ್ನು ತೇಲಬಿಟ್ಟಿದ್ದಳು. ದೀಪವು ತೇಲಹೊರಿತು. ಇತರ ಬಾಲಕೆಯರಂತೆ, ಅವಳು ಸಗಲಿಲ್ಲ. “ನನ್ನ ದೀಪವು ಹೋಗುತ್ತಿದೆ: ನೋಡು!”— ಎಂದು ಆಹಾದದಂದ ಅದನ್ನು ತನ್ನ ಸವಿಯಂಗೆ ಪ್ರದರ್ಶನವಾಡಿಸಲಿಲ್ಲ. ಕೇವಲ ಗಂಭೀರಭಾವದಿಂದ, ನಟ್ಟ ದೃಷ್ಟಿಯಿಂದ. ಅದನ್ನು ನೋಡುತ್ತಿದೆ ಅಷ್ಟು.— ಅಷ್ಟೇ.

ತುಂಬಿ ಹರಿಯತ್ತಿದ್ದ ಆ ಸದಿಯಲ್ಲಿ ದಾಮಸಿಯ ದೀಪವು ಏಕಾಕಿಯಾಗಿ ತೇಲಹೊಗಲೊಡಗಿತು. ಸ್ವತಃ ದಾಮಸಿಯೇ ತನ್ನ ದೀಪವನ್ನು ತೇಲಬಿಟ್ಟಿದ್ದಳು ಈಗಳಿನ್ನು ಉಪಾಯವಿಲ್ಲ!— “ಹೇ ಒಗದೀಕ್ಷರ! ನನ್ನ ದೀಪವನ್ನು ಕಾಪಾಡು!”— ಎಂದು ಕಾತರಷ್ಟದಯದಿಂದ ಸಂಪೂರ್ಣ ಸತ್ಯೋಡಗಿದಳು.

ಅಂಥಕಾರವು ಕ್ರಮಕ್ರಮವಾಗಿ ಅತಿಶಯಿಸುತ್ತು ಒಂದುದನ್ನು ನೋಡಿ

ಅವನು ದಾಮಿನಿಯನ್ನು ಮನೆಗೆ ಕರೆದುಕೊಂಡು ಹೊರಟಳು. ದಾಮಿನಿಯೂ, ಗಂಭೀರವಾಗಿ, ತನ್ನ ದೀಪದ ಪರಿಕಾಮವನ್ನೇ ಯೋಜಿಸುತ್ತೇ, ಮನೆಗೆ ನಡೆದಳು. ಅಂಗಳದಲ್ಲಿ ಕೊಡದ ತುಂಬ ನೀರಿದ್ದಿತು. ಅದರಲ್ಲಿ ಪುಟ್ಟ ಕಯ್ಯಿರಳುಗಳಿಂದ ಪುಟ್ಟ ಪುಟ್ಟ ಕಾಲುಳನ್ನು ಪ್ರಕ್ಷಾಲನವಾಡಿಕೊಂಡು, ಶಯನಗ್ರಹವನ್ನು ಪ್ರವೇಶಿಸಿದಳು. ಮಲಗಿದುದೇ ತಡ;—ನಿದ್ದೆ ಬಂದಿತು.

ನಿದ್ದೆಯಲ್ಲಿಯೇ ದಾಮಿನಿಯೂಂದು ಸ್ವಪ್ನವನ್ನು ನೋಡಿದಳು. ಅಂಥಕಾರ ದಲ್ಲಿ ಫನೀಭೂತವಾಗಿ ಮೇಘವು ನಡಿಯ ಮೇಲೆ ಬಾಗಿಬಿಡ್ದಿದ್ದಿತು. ಅದನ್ನು ನೋಡಿ, ಭಯಗೊಂಡು ದಾಮಿನಿಯ ದೀಪವು ಸಣ್ಣ ಸಣ್ಣನೇ ತೊಳ್ಳತೊಳ್ಳಗುತ್ತೇ ಓಡ ತೊಡಗಿತು. ಪತನೋನ್ನಾಖಿವಾಗಿದ್ದ ದೊಡ್ಡದೊಡ್ಡ ಭಯಾನಕತರಂಗಗಳಿನ್ನೀ ಸುತ್ತುಸುತ್ತುಲೂ ಸುಳಿಯುತ್ತೇ, ನಾಲ್ಕು ಕಡೆಗಳಿಂದಲೂ ಆ ಕ್ಷುದ್ರದೀಪವನ್ನು ಆಕ್ರಮಿಸಿಬಿಟ್ಟುವು. ಅವಗಳಲ್ಲಿ ಒಂದರ ತಲೆಯ ಮೇಲೆ, ಒಂದು ಬೆಕ್ಕು ಗಂಭೀರವಾಗಿ ಕುಳಿತಿದ್ದಿತು. ಅದನ್ನು ನೋಡಿದೊಡನೆಯೇ ಗುರುತಿಸಿದಳು; ಅದು ಆ ಹಳ್ಳಿಯಲ್ಲಿಯಲ್ಲ ಕೆಟ್ಟ ಬೆಕ್ಕಾಗಿದ್ದಿತು. ದಾಮಿನಿಯನ್ನು ನೋಡಿತೆಂದರೆ, ಪರಜವು ದಕ್ಕೇ ಬರುವುದು; ಅವಕೂ, ಅದು ಬಂದಿತೆಂದರೆ, ಕಣ್ಣಿನುಜ್ಞಿ ಕೊಂಡು ಜೀತಾಕ್ರಾಂತಾದುದುವಾದುವಳು;—ಅದರ ಭಯದಿಂದ, ತಪ್ಪಿಸಿಕೊಂಡು ಓಡುವುದಕ್ಕೂ ಅವಳಿಂದಾಗಿ. ಇಂದು, ಆ ತರಂಗತಿಖರದಲ್ಲಿ ಅದೇ ಹಾಳ ಬೆಕ್ಕನ್ನು ನೋಡಿ, ಅವಳಿಗೆ ತಡೆಯಲಾರದನ್ನು ಭಯವುಂಬಾಯಿತು. ವಾತಾವರಣಿಯ ಮುಂಬಿರಗನ್ನು ಹಿಡಿದುಕೊಂಡು, ಕಣ್ಣಿನುಜ್ಞಿ ಕೊಂಡಳು. ಕ್ಷುದ್ರದೀಪಾಗಿ, ಆ ವೃದ್ಧಿ ಸೆರಗನ್ನೇ ಲೆದುಕೊಂಡು, ದಾಮಿನಿಯನ್ನು ಹಿಡಿದು. ಅವಕ ಕ್ಷುದ್ರದೀಪವನ್ನು ಅಗಾಧಜಲದಲ್ಲಿ ಎಸೆದುಬಿಟ್ಟಳು. ದಾಮಿನಿ ಸ್ವಪ್ನದಲ್ಲಿಯೂ ಜೀತಾಕ್ರಾಂತಾದುವಾಡತೊಡಗಿದಳು.

ಭಯವೇನೇದು ಕೇಳುತ್ತೇ, ನಿದ್ರಿತೆಯಾಗಿದ್ದ ಆ ದಾಮಿನಿಯನ್ನು ಅಭ್ಯಾಯಿತ್ತಿ, ಕೊಂಡಳು. ದಾಮಿನಿಗೆ ಎಜ್ಜರವಾಗಿ, “ಅವಾ! ಎಲ್ಲಿ?” ಎಂದು ಅಳತೊಡಗಿದಳು. ಪಾವ! ಅಭಾಗಿನಿಯಾದವರಿಗೆ ಅವನ್ನಿರಲಿಲ್ಲ. ಮೂರು ವರ್ಷಗಳಿಗೆ ವೊದಲೇ, ನಿರುದ್ದೇಶಿಯಾಗಿ, ಎಲ್ಲಿಗೂ ಹೊರಟುಹೋಗಿದ್ದಳು.

ಮರುದಿನ, ಪ್ರಾತಿಕಾಲದಲ್ಲಿ, ಪಾತಕಾಲೆಗೆ ಹೋಗುತ್ತಿದ್ದ ಹನ್ನೆರಡು ವರ್ಷದ ಒಬ್ಬ ಮಾಡುಗನು ದಾಮಿನಿಯ ಗೃಹದವ್ವಾರದಲ್ಲಿ ನಿಂದು,—“ಹಕ್ಕೆಯ ಮರಿಗೇಗಾಗಿ ಕಾಳುಗಳನ್ನು ಸಾಗ್ರಹಿಸಲ್ಪವೇ?”—ಎಂದು ಕೇಳಿದನು. ದಾಮಿನಿಯೂ ಬ್ರಂಜೇ ಕುಳಿತಿದ್ದಳು; ಅವನ ಆ ಪ್ರಶ್ನೆಗೆ ತಲೆಯನ್ನಾಡಿಸುತ್ತೇ ಉತ್ತರಕೊಟ್ಟಳು. ಬಾಲಕನಿಗೆ ತ್ಯಾಪ್ತಿಯಾಗಲ್ಲ. ಕೊಂಡ ಮುಂಬರಿದು,—“ಅದೇಕೆ? ಜ್ಞರ ಬಂದಿದೆಯೇ?”—ಎಂದು ಕೇಳಿದನು. ಅವಕು ಪುನಃ ತಲೆಯನ್ನಾಡಿಸಿದಳು. ಪುನಃ,

ಕೇಳಿದನು:—“ಅವ್ವನ ಮೇಲೆ ಕೊಪವೇನು?” ಅವಳು ವಾತನಾಡಿಲ್ಲ. ಅವ ಉತ್ತರವೂ ಬಾರದುದನ್ನು ನೋಡಿ, ಬಟ್ಟಿಯ ಸೆರಿಗನಲ್ಲಿದ್ದ ಕೆಲವು ಕಾಳುಗಳನ್ನು ತೆಗೆದು ಅವಳ ಮುಂದಿರಿಸಿ, ಹುಡುಗನು ಪಾಠಶಾಲಾಭಿಮುಖನಾಗಿ ಹೊರಟು ಹೊಡಿನು.

ಹುಡುಗನ ಹೆಸರು ರಮೇಶನು. ದಾಮಿನಿಗೆ ಅವನು ಏನೂ ಆಗಬೇಡ. ನೆರೆಯವನೆಂದು ಅವಳವನನ್ನು ಅಗ್ನಿನೆನ್ನುವಣಿ; ಅವನನ್ನು ಆವಾಗಲೂ “ಅಳ್ಳಾ!” ಎಂದು ಸಂಚೋಧಿಸುವಳು. ರಮೇಶನೆಂದರೆ, ದಾಮಿನಿಗೆ ಬಲು ಇಷ್ಟ; ಅವ ಬೆಕ್ಕೆನ್ನು ನೋಡಿದರೆ ತನಗೆ ಬಹುಭಯವಾಗುತ್ತಿದ್ದಿತೋ ಅದನ್ನು ರಮೇಶನು ನೋಡಿದೊಡನೆ ಹೊಡಿಯತೋಡಗುವನು. ಅದಕ್ಕಾಗಿಯೇ, ಅವಳು ಅವನ ಅನುಗತಿಯಾಗಿರುವಳು. ಸ್ವಾನಮಾಡುತ್ತಿದ್ದಾಗ, ರಮೇಶನು ದಾಮಿನಿಗಾಗಿ ಸೀರಲ್ಲಿ ಇದು, ಎಷ್ಟೋ ಪ್ರಯಾಸದಿಂದ, ಒಲಪುಷ್ಟಗಳನ್ನು ತಂದುಕೊಡುವನು. ಅದನ್ನು ವಳು ತೆಗೆದುಕೊಂಡು, ಸಗುಸಗುತ್ತ, ಹೆರಳಿಗೆ ಸೂಡಿ, ಮತ್ತೆ ತಲೆದಗ್ಗಿಸಿ,—“ನೋಡಣಿ! ಹೇಗಿದೆ?”—ಎಂದು ಕೇಳುವಳು. ಬಹುತೆ, ರಮೇಶನು ಚೆನಾಜ್ಞಿದೆಯೆಂದೇ ಹೇಳುವನು; ಆದರೆ, ಮಧ್ಯೇಮಧ್ಯೇ ಮನಸ್ಸಿಗೆ ಬಾರವಿದ್ದರೆ, ಸ್ವತಃ ಅದನ್ನು ಸರಿಯಾಗಿ ಮುಂಡಿಯಿಸುವನು. ಗ್ರಾಮದಲ್ಲಿನ ಎಲ್ಲ ಹುಡುಗಿಯಲಂದಲೂ, ತನ್ನ ದಾಮಿನಿ ಸ್ವಾಭಾವಿಕವಾಗಿ ಶಾಂತಯೆಂದೂ ದುಃಖಿಯೆಂದೂ ರಮೇಶನು ತಿಳಿದಿದ್ದನು. ಅಂತೆಯ, ದಾಮಿನಿಯೂ ಆ ಗ್ರಾಮದ ಹುಡುಗರಲ್ಲಿಯೆಲ್ಲ ತನ್ನ ರಮೇಶನೆನ್ನು ಸ್ವಜನವೆಂದು ಭಾವಿಸಿಕೊಂಡಿದ್ದಳು. ಇತರರಾರೂ ತನಗಾಗಿ ಹಾಗ ಇನ್ನು ತಂದುಕೊಡುತ್ತಿಲ್ಲ; ಹಕ್ಕಿಗಳನ್ನು ತಿಟಿಯುತ್ತಿಲ್ಲ; ಕಾಳುಗಳನ್ನು ಸಂಗ್ರಹಿಸುತ್ತಿಲ್ಲ; ತನ್ನ ಹೈಲಿಯಾದ ಬೆಕ್ಕೆನ್ನು ಹೊಡಿದೋಡಿಸುತ್ತಿಲ್ಲ. ಆದುದರಿಂದ, ರಮೇಶನೆನ್ನು ನೋಡಿದಳೆಂದರೆ, ದಾಮಿನಿಯೋಡಿಹೋಗಿ, ಅವನ ಬಳಿ ನಿಲ್ಲತ್ತಿದ್ದಳು. ನಗೆಹೊಗದಿಂದ, ಅವನ ವರಾತುಗಳಿಗೆ ಉತ್ತರಗುಡುತ್ತಿದ್ದಳು. ಆದರೆ, ಇಂದು ಅವನನ್ನು ನೋಡಿ, ಮೊದಲನಂತೆ ಅವಳು ಆಯಾದವನ್ನು ಸೂಚಿಸಲಿಲ್ಲ; ದಾಮಿನಿ ಶೈಶವದಲ್ಲಿಯೂ ಗಂಭೀರಯಾಗಿಹೋಗಿದ್ದಾಳ್ಳ!

ಶೈಶವದಲ್ಲಿಯೂ, ದಾಮಿನಿಗೆ ಇಷ್ಟು ಗಂಭೀರಪ್ರಕೃತಿಯೇಕೆ? ಅವನು ಸುವಿಯೋ, ಅವನು ಜಂಚಲನು; ಅವನು ದುಃಖಿಯೋ, ಅವನು ಶಾಂತನೂ, ಧೀರನೂ, ಗಂಭೀರಪ್ರಕೃತಿಯುಳ್ಳವನೂ ಆಗಿರುವನು. ಇದು ಸ್ವಭಾವವು. ದಾರುಗಾವಾದ ಒಂದು ದುಃಖದ ದೇಸೆಯಿಂದ, ದಾಮಿನಿಯಿಂದು, ಈ ಶೈಶವದಲ್ಲಿಯೂ, ಕಾತರೆಯಾಗಿರುವಳು. ಅವಳ ಆ ತಾಯಿಯೆಲ್ಲಿ?—ಎನು? ಸತ್ತುಹೋಗಿರಬಹುದೆ? ಹಾಗಾಗಿದ್ದರೆ, ಒನಗಳೇಕೆ ಹಾಗೆ ಹೇಳುವುದಿಲ್ಲ? ಹಳ್ಳಿಯ ಎಲ್ಲ ಮಕ್ಕಳೂ ತಾಯೆ

ತೊಡಿಯ ಮೇಲೆ ಮಲಗುವರು; ತಾಯ ಕಯ್ಯಲ್ಲಿ ಉಣ್ಣುವರು; ತಾಯ ಕತೆಗಳನ್ನು ಕೇಳುವರು; ತಾಯ ಹೊಗಪನ್ನು ನೋಡುವರು; ತಾಯಿಯೊಡನೆ ಮುದ್ದುಮುದ್ದಾಗಿ ಮಾತನಾಡುವರು; ತಾಯಿಯೊಂದಿಗೆ ಜಗತ್ತಾಡುವರು; ಗಲಬೆವಾಡುವರು; ತಾಯ ಸಂಗಡ ದೌರಾತ್ಮ್ಯವನ್ನು ಸಡೆಯಿಸುವರು. ಆದರೆ, ದಾಮಿನಿಯ ಅಧ್ಯಷ್ಟದಲ್ಲಿ ಅವಾನ್ವೇಶ ಲಳ್ಳವೇತಕ್ಕೆ? ಅಭ್ಯಿಯಿರುವಳು; ಬಲು ಒಳ್ಳೆಯವಳು; ತನ್ನನ್ನು ತಾಯಿಂತೆಯ ಪ್ರೀತಿಸುವಳು. ಆದರೆ, ತಾಯಿ? ಅವಳ ಆದರ? ಅವಳ ಪ್ರೀತಿ? ಅದಾವ ಹರಿ?—ತನ್ನ ಕೃತೀಯವರ್ವದಲ್ಲಿಯೇ ತಾಯನ್ನು ಸಿಗಿ ಕೊಂಬಿದ್ದ ಆ ದಾಮಿನಿಗೆ ಅದು ಹೇಗೆ ಗೊತ್ತಾಗಬೇಕು? ಎಲ್ಲಿಯೂ, ಒಂದೊಂದು ವೇಳೆ, ಕೊಂಜಕೊಂಜವಾಗಿ, ಅವಳಿಗೆ ಆ ಸನ್ಸಪು! ಕೊಂಜಕೊಂಜ;—ಕೇವಲ ಭಾಾಯಾವಾತ್!—ಕೇವಲ ಒಂದು ದೇಹ;—ಆ ಮೇಲೆ, ಬರೀ ಒಂದು ಮುಖ!—ಬಾಲ್ಯಕಾಲದಲ್ಲಿ ಒಂದು ಬಾರಿ ದುರೋಹಿತವನ್ನು ನೋಡಿದಳು;—ಕೇವಲ ಒಂದೇ ಬಾರಿ;—ಮತ್ತಾವಾಗಲೂ ನೋಟಿದುಬಿಲ್ಲ;—ಪ್ರಾಧಾವಸ್ಥೆಯಲ್ಲಿ ಹೇಗೆ ಆದುಗೋರ್ಕ್ಯವದ ದುರ್ಗಾವಿಗ್ರಹದ ಬ್ಳಾವಸನವಾಗಬಹುದೊ ಹಾಗೆಯೇ, ಈಗ, ಆವಳಿಗೆ ತನ್ನ ತಾಯ ಬ್ಳಾವಕ್ಕು!! ಎಷ್ಟೋ ಬಾರಿ, ಮತ್ತಾವಿಗ್ರಹವನ್ನು ಮನಸ್ಸಿನ ಲ್ಲಿಯೇ ಪ್ರತಿಷ್ಠಾಪನವಾಡುವಳು;—ಬಟ್ಟಿಗಳಿಂದಲೂ ಆಭರಣಾಗಳಿಂದಲೂ ಮನಸ್ಸಿನಲ್ಲಿಯೇ ಅದನ್ನಲಂಕರಿಸುವಳು;—ಅಂತರ. ನಗನೇಂಗದಿಂದ, ಅತ್ಯಾದರಂದ, ಮನಸಬಂದಂತೆ, ಆ ದಿವ್ಯದೇವಿಮಾತ್ರಿಯ ಸರ್ವಾಂಗಗಳನ್ನೂ ಅಳವಡಿಸುವಳು;—ಅಳವಡಿಸಿ, ಆ ಬಳಿಕ, ಮನಸ್ಸಿನಲ್ಲಿಯೇ—“ಅವಾಗ್ಯಾ! ಅವಾಗ್ಯಾ!” ಎಂದು ಕರೆಯತೊಡಗುವಳು.

ಇಂದೂ, ತಾಯ ವಿಚಾರವನ್ನು ಮನಸ್ಸಿನಲ್ಲಿಯೇ ಭಾವಿಸಿಕೊಳ್ಳುತ್ತಿದ್ದ ಹಾಗೆ,—ತಾಯ ವಿಚಾರ, ದೀಪದ ವಿಚಾರ, ಸ್ವಷ್ಟಿದ ವಿಚಾರ, ರಮೇಶನ ವಿಚಾರ,—ಸಮಸ್ಯವಿಚಾರಗಳೂ ಮೇಲಿಂದ ಮೇಲೆ ಮನಸ್ಸಿಗೆ ಒಂದು, ದಾಮಿನಿಯ ವ್ಯಾದಯದಲ್ಲಿ ಅತಿಶಯವಾದ ವ್ಯಾಧಿಯನ್ನುಂಟುವಾಡಿದುವು. ದಾಮಿನಿಯ “ಸತ್ತರೆ ಸಂಪು”ವೆಂದು ಕೊಂಡಳಿ.

ದ್ವಿತೀಯವರಿಷ್ಟೇದ.

ದೀತ್ಯ ವರ್ವಗಳಾದ ಮೇಲೆ, ಒಂದು ದಿನ, ಅವರಾಹ್ಯದಲ್ಲಿ, ದಾಮಿನಿಯೊಬ್ಬಿಳೀ ಕರುಮನೆಯಲ್ಲಿ ಮಂಜದ ಮೇಲೆ ಹಾಸುಗೆಯನ್ನು ಹಾಸುತ್ತಿದ್ದಳು. ಪಶ್ಚಿಮ

ದಿಶೆಯ ಕ್ಷುದ್ರಗವಾಕ್ಷರಿಂದ ಹಾಸುಗೆಯ ಮೇಲೆ ಬಂದು ಒದ್ದು ಸೂರ್ಯಕಿರಣ ಗಳು ಅವಳ ಮನೋಽಜ್ಞ ವಾದ ಮುಖಿಮಂಡಲದಲ್ಲಿ ಪ್ರತಿಬಿಂಬಿತವಾಗುತ್ತಿದ್ದವು. ನಾಸಾಗ್ರಾದಲ್ಲಿಯೂ ಕೆನ್ನೆಯ ಮೇಲೂ ಸಣ್ಣ ಸಣ್ಣ ಬೆಮರಿನ ಹಸಿಗಳು ಚಿಕ್ಕಚೆಕ್ಕು ಮುತ್ತಿನ ಮಣಿಗಳಂತೆ ಪ್ರಕಾಶಿಸುತ್ತಿದ್ದವು. ಬದ್ದೆಯ ಚೌಕಟಿಂದ ದಾಮಿನಿಯು ಮೆಯ್ಯನ್ನೊರಸಿಕೊಳ್ಳುತ್ತಿದ್ದಳು.

ದಾಮಿನಿಯಾಗ ಬಾಲೆಯಲ್ಲ; ಹಟನೇಳು ನರ್ವದ ಯುವತಿ. ಅವಳ ಸವಾರವಯವಗಳೂ ಈಗ ಸಂಪೂರ್ಣತೆಯನ್ನು ಹೊಂದಿನೆ. ದೇಹದ ಚೆಳೆಪಳಿಗೆಗೆ ತಕ್ಕಂತೆ, ಅಂಗಚಾಲನದಲ್ಲಿಯೂ ಗಾಂಭೀರ್ಯವು ಸಿದ್ಧಿಸಿದೆ. ಸ್ವಭಾವತ್ತಃ ಗ್ರಾ ರಾಂಗಿಯಾದ ದಾಮಿನಿಯಲ್ಲಿ ಆ ಬಣ್ಣವು ಆಹೇಕ್ಕೆವಾಟಿದುದಕ್ಕಿಂತಲೂ ಅತಿಶಯ ವಾಗಿ ನಿರ್ಮಲವಾಗತೊಡಗಿದೆ.

ಮೆಯ್ಯನ್ನೊರಸಿಕೊಂಡು, ದಾಮಿನಿಯು ಕನ್ನೆಟಿಯನ್ನು ತೆಗೆದಳು. ಅಪ್ಪುರ್ಲಿಯೆ, ಅಂಗಳದಲ್ಲಿ ಅಪರಿಚಿತವಲ್ಲದ ಬಂದು ಸ್ಥರ! ಕೇಳಿ ಜಂಟಲೆಯಾಗಿ, ಅಲ್ಲಿಯೆ ಕನ್ನೆಟಿಯನ್ನೆಸೆದು, ಬೇಗನೆ ಬಾಗಿಲ ಬಳಿಗೆ ಬಂದು ನಿಂದಳು. ಆರನ್ನು ಬಾಳ್ಳುದಲ್ಲಿ “ಅಣ್ಣಾ! ರಮೇಶ!” ಎಂದು ಕರೆಯುತ್ತಿದ್ದಳೋ ಅವನೇ ಇಂದು ಅಂಗಳದಲ್ಲಿ ನಿಂದು, ತನ್ನ ಚಿಕ್ಕಮೃನ್ನೊಡನೆ ಅದೇನನ್ನೊರ್ವೇ ವಾತನಾಡುತ್ತಿದ್ದನು. ಸಕ್ಕಣ್ಣನಯನೆ ಯಾಗಿ ಅವಳವನನ್ನು ನೋಡತೊಡಗಿದಳು.

ರಮೇಶನು ಇನ್ನಾರೂ ಅಲ್ಲ; ಈಗೆಲವನು ದಾಮಿನಿಗೆ ಜೀವನಸವರಸ್ವನಾದ ಸ್ಥಾನಿ!

ಮಾತ್ರ ಮುಗಿಯಿತು; ರಮೇಶನು ತನ್ನ ಶಯನಗ್ರಹವನ್ನು ಪ್ರವೇಶಮಾಡಿ ದನು. ಹಾಸುಗೆಯ ಮೇಲೆ, ಬಂದೆರಡು ಅರ್ಳಿದ ಹೂಗಳು ಬಿಂಬಿಸುತ್ತಿದ್ದನ್ನು ನೋಡಿ,—“ನನ್ನ ನಾವಾವಳಿ*ಯಲ್ಲಿದ್ದ ಹೂಗಳನ್ನು ಕದ್ದು ಕಳ್ಳಿನಾರೋ?”— ಎಂದನು.

ದಾಮಿನಿ:—“ಜೆನ್ನಾಯಿತು! ಒಳ್ಳೆಯ ಕೆಲಸ! ಹೂಗಳನ್ನು ತಂದು ನಾವಾವಳಿಯಲ್ಲಿ ಕಟ್ಟಿಡಕೊಡುವುದು! ಇತರರು ಅದನ್ನು ಕದ್ದುಕೊಳ್ಳುವುದಕ್ಕೆ ಆಗಲಾರದೆ? ಈಗ, ಆರೋ ಕದ್ದುಕೊಂಡು ಹೋಗಿ, ಒಳ್ಳೆಯ ಕೆಲಸವಾಯಿತು!”

ರಮೇಶ:—“ಒಳ್ಳೆಯ ಕೆಲಸವಾಯಿತು; ಅಲ್ಲವೇನೋ? ಈ ಬಾರಿ, ಕಳ್ಳಣನ್ನು ಹಿಡಿಯಕೂಡಿದ್ದರೆ, ಗೊತ್ತಾಗುತ್ತಿತ್ತು!”

* ದೇವರ ನಾಮಗಳನ್ನು ಕ್ಷಮಾತವಾಡಿದ ಚಿಟ್ಟಯ ಬಟ್ಟೆಯ ಉತ್ತರೀಯ. (ಹೆಚ್ಚೆ ಪಂಚೆ.) — ಇದು ಹೆಚ್ಚಾಗಿ ಬಂಗಾಳಿಯರ ಭಾಷ್ಯಗಳಲ್ಲಿ ರುಫುದು.

ಹಿಡಿವ ಪ್ರಯಾಸವಿಲ್ಲ;—ಕಳ್ಳನು ತಾನಾಗಿಯೇ ಬಂದು, ಸಿಕ್ಕುಬಿಡ್ಡನು.

ರಮೇಶನು ದಾಮಿನಿಯ ಗಲ್ಲಗಳನ್ನು ಹಿಡಿದನು. ಹಾಗೆಯೇ, ತನ್ನ ಎರಡು ಕಯ್ಯಿಂದ ಅವಳ ಕಿವಿಗಳಿರಡನ್ನೂ ಮುಚ್ಚಿ, ಮುಖವನ್ನು ಮೇಲಕ್ಕೆತ್ತಿ ಹಿಡಿದು ಕೊಂಡು, ನೋಡತೋಡಿದನು. ದಾಮಿನಿಯೂ ರಮೇಶನ ಬಾಹುಗಳನ್ನು ಹಿಡಿದುಕೊಂಡು, ಉದ್ದರ್ಪದನೆಯಾಗಿ ಅವನನ್ನು ನೋಡಲಾರಂಭಿಸಿದಳು. ಹಾಗೆಯೇ, ನೋಡುನೋಡುತ್ತು,—“ನನ್ನ ಸರ್ವಸ್ತು!”—ಎಂದಳು. ದಾಮಿನಿಯ ಕಣ್ಣಗಳಲ್ಲಿ ಒಮ್ಮೊಲಿಂದೊಮ್ಮೆಯೇ, ನೀರು ತುಂಬಿತು. ಅವಳು ದೊಡ್ಡದಾಗಿ ಆತ್ಮಬಿಟ್ಟಳು.

ರಮೇಶನು ದಾಮಿನಿಯನ್ನು ಬಿಟ್ಟುಬಿಟ್ಟು, ಭಗ್ನಸ್ವರದಿಂದ—“ನೀನು ನಿತ್ಯವೂ ಅಳ್ತಿರುವೆಯೇಕೆ?—ಎಂದನು. ಕಣ್ಣನೈರಸಿಕೊಳ್ಳುತ್ತೆ, ದಾಮಿನಿಯು—“ನೀವು ನನ್ನನ್ನು ಸಿಕ್ಕುವೂ ಆದರಿಸುತ್ತಿರುವೇಕೆ?”—ಎಂದಳು.

ಅವ್ಯಾರಲ್ಲಿಯೇ, ಬಾಗಿಲ ಬಳಿಯಲ್ಲಿ, ಘನಸಿಶಾಸ್ತ್ರಸದ ಶಬ್ದವುಂಟಾಯಿತು. ಆರೋ, ಇನ್ನೊಬ್ಬರು ಬಿಕ್ಕಿಬಿಕ್ಕಿ ಅಳ್ತಿರುವಂತಿದ್ದಿತು. ರಮೇಶನೂ ದಾಮಿನಿಯೂ ಇಬ್ಬರೂ ವ್ಯಾಸ್ತರಾಗಿ, ನೋಡುವುದಕ್ಕೆಂದು ಆ ಕಡೆಗೆ ಒಬ್ಬಿಯೋದರು. ಅರ್ಥವಯಸ್ಸುಳಾದ ಅವರಿಚಿತೆಯಾದ ಒಬ್ಬ ಹೆಂಗಸು ಸೀರೆಯ ಸೆರೆನಿಂದ ಕಣ್ಣನ್ನೊರಸಿಕೊಳ್ಳುತ್ತೆ, ನಡೆದುಹೋಗುತ್ತಿದ್ದಳು. ದಾಮಿನಿಯೂ ಆ ಹೆಂಗಸಿನ ಹಿಂಗಡೆಯೇ ಸಡೆದಳು. ಇಬ್ಬರೂ ಹೊರಬಾಗಿಲನ ಹತ್ತಿರಹತ್ತಿರವಾದರು. ಒಡಸೆಯೇ ಆ ಹೆಂಗಸು ಹತಾತ್ಮಾಗಿ ಹಿಂಬಿರುಗಿದಳು; ಹಿಂಬಿರುಗಿ, ದಾಮಿನಿಯನ್ನು ನೋಡಿ, ಒಮ್ಮೊಲಿಂದೊಮ್ಮೆಯೇ, ಸಂದೇ ಬಿಟ್ಟಳು. ಅವಳನ್ನು ನೋಡಿದರೆ, ಉನಾಂದಿನಿಯೆಂದು ಹೋಧಿಯಾಗುತ್ತಿತ್ತು. ನೋಡುತ್ತಿದ್ದ ಹಾಗೆ, ದಾಮಿನಿಗೆ ಏನೋ ಮನಸ್ಸಿಗೆ ಬಂದಿತು. ಅದೇನೆಂಬುದನ್ನು ಅವಳಿಂದ ನಿಶ್ಚಯವಾಡಲಾಗೆಲ್ಲ. ಚರಾತ್ಮಾಗಿ ದಾಮಿನಿಯ ಗೀಲ್ಲಗಳನ್ನು ಹಿಡಿದುಕೊಂಡು, ಅವಳ ವಕ್ಕಿನ್ನು ಲದಲ್ಲಿ ತನ್ನ ಮುಖವನ್ನಿಟ್ಟು, ಉನಾಂದಿನಿಯು—“ಅವಾಗ್! ಅವಾಗ್!”—ಎಂದು ಅಳ್ಳಲಾರಂಭಿಸಿದಳು. ಏನೇನೋ ಹೇಳಿದಳು; ಎಷ್ಟೋ ಆಶೀರ್ವಾದವಾಟಿದಳು; ದಾಮಿನಿಗೆ ಅದಾವುದೂ ಅರ್ಥವಾಗಲಿಲ್ಲ; ಆದರೂ, ಅವಳು ಅಳತೋಡಿದಳು. ಅಳ್ಳವರನ್ನು ಕಂಡರೆ, ತನಗೂ ಅಳುಬರುವುದು; ಅದೇತಕ್ಕೆಂಬುದನ್ನು ಆರಿಂದಾದರೂ ತಿಳಿವುದಕ್ಕಾದೀಕೆ? ಮೆಲ್ಲಮೆಲ್ಲನೆ, ಅವಳು ಉನಾಂದಿನಿಯ ಆ ಗಾಢಾಲಿಂಗಸದಿಂದ ಮುಕ್ತಿಯನ್ನು ಹೊಂದಿ,—“ಅವಾಗ್! ನೀನು ಯಾರೆ?”—ಎಂದು ಕೇಳಿದಳು.

ಉನಾಂದಿನಿಯೊಂದನ್ನೂ ಹೇಳಲಿಲ್ಲ. ಸುವಾನ್ನೇ “ಅವಾಗ್! ಅವಾಗ್!”—ಎಂದು ಅಳತೋಡಿದಳು. ದಾಮಿನಿ ಕೇಳಿದಳು:—“ಅವಾಗ್! ಅಳುವೆಯೇಕೆ?”

ಉನ್ನತಿನಿಯ ಪ್ರಶ್ನೆನಾಡಿದಳು:—“ನಿನಗೆ ಅವನ್ನಿಲ್ಲವೇ?” ದಾಮಿನಿಗೆ ಹತಾತ್ಮಾಗಿ ದುಖವು ಬಂದಿತು. ಗಡ್ಡದಸ್ತರದಿಂದ,—“ದೇವರಿಗೆ ಗೀರತ್ತು!” ಎಂದು ಅಳತ್ತೊಡಗಿದಳು.

ಉನ್ನತಿನಿ:—“ಸೋರಿಡು;—ನಿನ್ನ ತಾಯಿಗಾರೀ ಸೀನು ಅಳತ್ತಿರುವೆ;—ನಿನ್ನ ತಾಯಿ ಇಂದು ನನಗೆ ಹೊರೆದಳು;—ನಾನು ಅಳಬೇಡವೇ”

ಹತಾತ್ಮಾಗಿ, ಏದ್ಯಾಲ್ಲ ತೆಯಂತೆ, ಒಂದು ವಿಚಾರವು ದಾಮಿನಿಯ ಮನಸ್ಸಿನಲ್ಲಿ ಹೊಳೆಯಿತು:—“ಉವಳು ನನ್ನ ತಾಯಿಯಲ್ಲವೇನು”

ಅವುದು: ಅವನ್ನೇ ತಾಯಿ,—ದಾಮಿನಿ ತನ್ನವರ್ಣದ ತಾಯಿ! ಸಾಮಾನ್ಯ ಶೋಕದಿಂದ ಮಜ್ಜಿಯಾಗಿ ಓಡಿತೋಗ್ಗಾದ್ಯಾಳು. ಎಲ್ಲಿಗೆ ಯೋಗ್ಗಾದ್ಯಾಳ್ಯಾ... ಎಲ್ಲಿದ್ದಳೇ—ಆರು ಬಲ್ಲರು? ಘೃರಂತಿಯಂತೆ, ಕೆಲವು ಕಾಲ, ತ್ರಿಶಾಲಧಾರಳಿಯಾಗಿ ಅಲೆಯುತ್ತಿದ್ದಾರು:—ಪ್ರಸಾದಿ, ಬಹುಕಾಂಡ ಹೇಳಲೇ ಸಂಸಾರದಲ್ಲಿ ಸ್ತುತಿಯಂತೂ ಯಿತು;—ತನ್ನ ದಾಮಿನಿಯನ್ನು ಸೂರ್ಯಾಸ್ತವುದಕ್ಕಾಗ್ಗೆ ಬಂದಿರುಗಿದಳು:—ಎಲ್ಲೆಲ್ಲಿಯೂ ಶಾಂತಿ ದ್ವರ್ಗ, ಶಾಂತಿಸ್ತಂತ್ರ ಸೂರ್ಯಾಸ್ತರಳು;—ಅವಳ ಮನಸ್ಸಿನಲ್ಲಿ ಹರಜಾಗ್ಗಿಜ್ಞಾನವನೆಯುಂಟಾರಿತು:—“ಉವಳ್ಳವೇ ನನ್ನ ತಾಯಿ?”

ಅಷ್ಟುರಳ್ಳಿಯೆ, ಬಂದಗೊಂದ ಆರೋತನ್ನು, ಕರೆದಂತಾಯಿತು.—ಆರೇಕೆ ಕರೆವರ್ತಿ? ರಂಗೇರಿಸ ಚಿಕ್ಕತಾಯಿ!—ದಾಮಿನಿ ಚಕ್ಕಿತೆಯಾಗಿ ಬಂದಿರುಗಿದಳು ಮಿಂಟರುಗಿದವಳು, ಒಂದು ಬಾರಿ, ಆ ಮಜ್ಜಿ ಸಿಂಬದ್ರು ಕಡೆಗೆ ತಿರುಗಿ ಸೂರ್ಯ ದಳಿ. ಮಜ್ಜಿ ಅಲ್ಲಿರಲ್ಲಿ; ಹೊರಟೋ ಯೋಗ್ಗಾದ್ಯಾಳು. ಅವಳನ್ನು ಮಿಂಬಾಲಿಸಲಿ?—ಎಂದು ಒಮ್ಮೆ ಯೋಜಿಸಿದಳು. ಅದಕ್ಕಾಗ್ಗೆಯೆ ಬಂದಿರಿತ್ತು ಪಣ್ಣಿಗಳಿಸುತ್ತಿರುವುದನ್ನು. ಪ್ರಸಾದಿ, ಮನಸ್ಸೆನ್ನೂ ಯೋಗ್ಯಾಚಿಸಿ, ಹಿಂಡಿ ಬಂದಳು. ಮನಸ್ಸೆಯನ್ನು ಪ್ರವೇಶಿಸಿದಳು. “ಮಂಗಸು ಯಾರು?”—ಎಂದು ರಂಗೇರಿಸು ಕೇಳಿದುದಕ್ಕೆ, ಅನ್ನಮನಸ್ಸುಳಾಗಿ, ಮನಸ್ಸೆನ್ನೂ ಯೋಗ್ಯಾಚಿಸುತ್ತು, ಹೆತ್ತಿಗೆ—“ಮಂಡಿ” —ಎಂತ ಉತ್ತರಕೇಳಿಲ್ಲಾರು.

ರಮೇಶನು ಮತ್ತೆಯಾವ ಮಾತನ್ನು ಆಡದೆ, ಹೊರಗೆ ಯೋಗಿಸು. ದಾ ಮಿನಿ ಪುನಃ ಶಯಸಗ್ರಹಣನ್ನು ಪ್ರವೇಶಿಸಿದಳು. ದಂಬಿನ ಹೇಳಿ ಮರುಖಿನಸ್ಸಿಟ್ಟು ಕೊಂಡು. ಸಿಕ್ಕಿಪ್ಪಾವಾಗಿ, ಎನ್ನೆಂದ್ರೀ ಅತ್ಯಾಳು. ಅನ್ನಿಟ್ಟಸ್ತರದಿಂದ, ಒಂದಿರಿತ್ತು ಬಾರಿ, “ಅವಾಗ್ಗಾ!” ಎಂದು ಕರೆದಳು. ಹಾವು ಎನ್ನೆಂದ್ರೀ ಬಾಲ್ಯದಲ್ಲಿಯೇ ಆ ಅವನ್ನಿಸುತ್ತಿರುವ ಕಳಿದುಕೊಂಟಿದ್ದಾರು. ತಂದಿಸಿದಲೂ, ಆರನ್ನೂ “ಅವಾಗ್ಗಾ!” ಎಂದು ಸಂಬೋಧಿಸಲಿಲ್ಲ. ಇಂದು, ಮಜ್ಜಿಯ ವಕ್ಕಿನ್ನಿಂದ ಅದಲ್ಲಿ ಮುಂಬಿನಸ್ಸಿಟ್ಟುಕೊಂಡು,

“ಅವನ್ನು” ಎಂದು ಅಳುವುದಕ್ಕೆ ಅಭ್ಯಾಸವಾಲಿಯತು. ದಾಖಿನಿಯು ದಿಂಬಿನಲ್ಲಿ ಮುಖವನ್ನಿಟ್ಟುಕೊಂಡು, ಅತ್ಯುಬಿಟ್ಟಳು.



ತೃತೀಯವರಿಷ್ಟೇದ.

ಆವ ಗ್ರಾಮದಲ್ಲಿ ರಮೇಶನು ವಾಸವಾಗಿದ್ದನೋ ಆದರ ತೆಂಕಳ ದಿಕ್ಕಿನಲ್ಲಿ, ನಡಿಯ ತೀರದಲ್ಲಿ, ಮುರಿದುಹೋರಿ ಹರಹಟಿಯ ಮನೆಯೂಂದಿದ್ದಿತು. ವದಂತಿಯೂ ಇದ್ದಿತು; ಪನೆಂದರೆ,—ಆರೋ ರಾಜನೊಬ್ಬನು ಎಪ್ಪೋ ವೊದಲು ತನ್ನತಾಯ ಗಂಗಾವಾಸದ ನಿಮಿತ್ತದಿಂದ ಈ ಭವ್ಯಭವನವನ್ನು ಕಟ್ಟಿಸಿದನು; ಆದರೆ, ದೈವವಶಾತ್ತಾಗಿಯೋ ಸನೋ—ಆದರಲ್ಲಿಯೇ ಒಂದು ಸ್ತ್ರೀಹತ್ಯೆಯುಂಭಾಗಲು, ರಾಜವಾಕ್ಯವು ಆದನ್ನು ಪರಿತ್ಯಾಗಿವಾಡಿದಳು; ಅಂದಿಂದ, ಆರೂ ಆದರಲ್ಲಿ ವಾಸವಾಡುದುದಿಲ್ಲ.

ಆತೆವನ, ಈ ಮಂದಿರವು ಪ್ರೇತಮಂದಿರವೆಂದು ಹೆಸಗೋಂಡಿತು. ಭಾತಿಕಾವಾದವುಂಭಾದುದರಿಂದ, ಕ್ಷುನೆಕ್ಷುನೆಗ ಹಗಲುಹೊತ್ತಿನಲ್ಲಿಯೂ ಆರೂ ಆದರ ಹತ್ತಿರದಿಂದ ಹಾಯ್ಯ ಹೋಗುವುದಕ್ಕೆ ಕೂಡ ಸಾಹಸಪಡುತ್ತಿರಲಿಲ್ಲ.

ಉನಾಗ್ನಿನಿನೋಡಿದಳು. ವಸತಿಯಿಲ್ಲದ ಆ ಭಯಾಸಕವಾದ ಭಗ್ನಮಂದಿರವೇ ತನ್ನ ವಾಸಕ್ಕೆ ಯೋಗ್ಯವೆಂದುಕೊಂಡಳು. ಹಾಗೆಯೇ, ಆದರಲ್ಲಿ ಗೋಪ್ಯವಾಗಿ ವಾಸಮಾಡಲಾರಂಭಿಸಿದಳು. ದಾಖಿನಿಯನ್ನು ನೋಡಿದ ವೊದಲು, ಎಪ್ಪೋ, ಮನಸ್ಸು ಸುಸ್ಥಿವಾಗಿದ್ದಿತಾದರೂ, ಒಂದು ಬಾರಿಗೆ ಹೇಗಾದರೂ ಆವಳನ್ನು ಕದ್ದುಕೊಂಡು ಬಂದು, ರಹಸ್ಯವಾದ ಈ ಸ್ಥಳದಲ್ಲಿಟ್ಟು, ತಾನೊಬ್ಬಳೇ ಮನದಣಿಯೆ ತನ್ನ ಆ ದಾಖಿನಿಯನ್ನು ನೋಡಿಬಿಡುವೆನೆಂದು ಅವಳು ಒಮ್ಮೆಯೋಮ್ಮೆ ತನ್ನ ಮನಸ್ಸಿನಲ್ಲಿಯೇ ಸ್ಥಿರವಾಡುವಳು. ಆದರೆ, ಉತ್ತರಕ್ಕೊಂಡಲ್ಲಿಯೇ, ಆ ಕಾರ್ಯದ ಆಕರ್ಷಣ್ಯತೆಯನ್ನು ತಿಳಿದು, ಅದನ್ನು ತನ್ನ ಹೃದಯದಿಂದ ದೂರವಾಡಿಬಿಡುವಳು. ಮನಸ್ಸಿನ ಚಾಂಚಲ್ಯಕಾಕ್ರಿ, ಏಕೇಷವಾಗಿ ಅಲ್ಲಿಗೆ ಹೋಗಿ ಬಂದು ವಾಡಿದರೆ, ಅಳಿಯನಿಗೆ ಸಂದೇಹವುಂಭಾಗುವುದೆಂದೂ, ಕಳಂಕವು ಸಂಭವಿಸುವುದೆಂದೂ ಭಯಾದಿನಿ, ಪುನಃ ಆ ಕಡೆಗೆ ಹೋಗಲೇ ಇಲ್ಲ. ಭಗ್ನಮಂದಿರದಲ್ಲಿ ಒಬ್ಬ ಶೇಇ ಕುಳಿತು, ತನ್ನಷ್ಟಕ್ಕೆ ತಾನೇ ದಾಖಿನಿಯನ್ನು ಆದರವಾಡುವಳು. ದಾಖಿನಿಯನ್ನು ಆವ ಬಗೆಯಾಗಿ ರಮೇಶನು ಆದರವಾಡುವನೋ, ಆದರ ವಿಚಾರವನ್ನು ಕುಳಿತಲ್ಲಿಯೇ ಭಾವಿಸಿಕೊಳ್ಳುವಳು.

ಒಂದು ದಿನ ರಾತ್ರಿ; ಸುವರ್ಹಾರು ಎರಡು ಜಾವಗಳಾಗಿರಬಹುದು; ಶೀತಲ ವಾದ ಗಂಗಾಬಲದಲ್ಲಿ ಉನಾನ್ಯಾದಿಸಿಯು ಅವಗಾಹನಸಾಘನವಾದಿ, ಆ ಭ್ರಗುಮಂದಿ ರದ ಮಾಳಿಗೆಯ ಮೇಲೆ ಕತ್ತಲೆಯಲ್ಲಿ ಕಳಿತು ಕೂಡಲನ್ನು ಬಣಿಸಿಕೊಳ್ಳುತ್ತಿದ್ದಾರು. ಕೂಡಲ ರಾತ್ರಿಯು ನಾನಾ ದಿಕ್ಕುಗಳಲ್ಲಿ ನಾನಾವಿಧವಾಗಿ ಹಾರಾಡುತ್ತಿತ್ತು; ಓಲಾಡುತ್ತಿತ್ತು. ಅನ್ನರಲ್ಲಿಯೇ, ಪೂರ್ವದಿಶೆಯ ಅರಳಿಯ ಮರದ ಕೆಳಗೆ ಹರಾತ್ಮಾಗಿ ಒಂದು ಕುದುರೆಯ ಹೇಷಾರವವು ಕೇಳಬಂದಿತು. ಬಲಗಯ್ಯಲ್ಲಿ ಕೇರಗಿಂಧುವನ್ನು ಹಿಡಿದು, ಅತೀತೀಕ್ಷೆದ್ರಾಷ್ಟ್ರಯಿಂದ ಉನಾನ್ಯಾದಿಸಿಯು ಆ ವ್ಯಾಪಕ್ಕೊಲ್ಲ ಮನ್ನನೇರುತ್ತಿತ್ತು ನಿಂದಾರು. ನೋಡಿರಳು;—ಕ್ರಮಕ್ರಮವಾಗಿ ಒಂದೆರಡು ದೀಪ ಬಿಗಿಂಧನ್ನು ಹಚ್ಚಿದರು. ಅದರ ಬೆಳಕಿನಲ್ಲಿ ಅಸ್ತಿಥಾಲಿಗಳಾದ ಕೆಲವು ಸ್ನೇಹಿಕರೂ ಅಶ್ವರೋಧಿಯಾದ ಪುರುಷಸೂಭೂಸೂ ಕಾಗಬಂದರು. ಅವರು ಕಳ್ಳರಿಬಹು ದೆಂದು ಅವಳು ಹೊದಲು ಯೋಜಿಸಿದಾರು. ಆಮೇಲೆ ಎಲ್ಲಿಯಾದರೂ ತನ್ನ ದಾ ಏನಿಯಾ ಮನೆಯಲ್ಲಿ ಕಳುವುದಾಣಿಸಿಟ್ಟಿರ್ದೇ?—ಉನಾನ್ಯಾದಿಸಿಗೆ ಆದೇ ಭಯನು; ಆದೇ ಶರಂಗೆ. ಬೇಗಬೇಗನೆ ನಾಳಿಗೆಯನ್ನಿಳಿದು, ಕಳ್ಳರ ಬಳಿಗೆ ಹೋಗಬೇಕೆಂದು ಹೊರಿಬಳಿ. ಹೊರಟವಳಿಗೆ ಮನಸ್ಸಿನಲ್ಲಿ ಪನೋರ್ ತೋರಿತು. ಪುನಃ ಮನಯೋಳಕ್ಕೆ ಹೇಳೋ, ಘೈರಪೀವೇಷವನ್ನು ಧಾರಣವಾಟಿಕೊಂಡು, ಘೀಕರವಾದ ಶ್ರಿಶೂಲವನ್ನು ಕಯ್ಯಲ್ಲಿ ತಿಂಡಿದು, ದರ್ಶಿಸಿದ ಹೊರಸಾರಿದಳಿ. ಸ್ವಲ್ಪ ಸಾರ್ವಜಾತ್ಕ್ಷಿ ಹೋರಿದ ಮೇಲೆ, ಪಲ್ಲಕ್ಕಿಯೊಂದು ಕಾಗಿಸಿತು. ಉನಾನ್ಯಾದಿಸಿಯು ಮನಸ್ಸಿನಲ್ಲಿಯೇ ಯೋಗಿಸಿಕೊಂಡಿದ್ದಾರು.—“ಇವರು ಕಳ್ಳರಾಜು; ಕಳ್ಳರಿಗೆ ಪಲ್ಲಕ್ಕಿಯೇಕೆ? ಬಂಧವಾಡಿ ಇವರಾರೋ ಕನಾನ್ಯಾಧಿಗಳಾಗಿರಬೇಕು.”— ಹೀಗೆಂದು ಉನಾನ್ಯಾದಿಸಿಯೂ ಅವರೊರ್ಹಣನೆ ಹೊರಟಬು. ದಾರ್ಮಿನಿಯು ಮುದುವೆಮನ್ನು ನೋಡುತ್ತಂತ್ರಾ ಆಗಲಿಲ್ಲ; ಈ ಪಾಠವನಾನ್ಯಾದರೂ ನೋಡುವವರಂದು ಪರವಾಹಣ್ಯಾದಿಂದ ಪಲ್ಲಕ್ಕಿಯ ಬಿಕೆ ಜೆತೆಯಲ್ಲಿಯೇ ಮುಂದೆ ಸಂದರಭ. ಕತ್ತಲೆಯಲ್ಲಿ ಆರೂ ಅವಳನ್ನು ಹೊದಲು ನೋಡಲಿಲ್ಲ: ಹಾಗೆಯೇ ಸ್ವಲ್ಪ ದೂರ ಹೋರಿದ ಬಳಿಕ, ಪಲ್ಲಕ್ಕಿಯನ್ನು ಹೊಕ್ಕುವ ರಲ್ಲಿಯೊಬ್ಬನು ಅವಳನ್ನು ಕಂಡು ಕೊಂಡಿಂದ—“ಯಾರೆ ಸೀನು? ಇಂತಹ ಅವೇಳಿಯಲ್ಲಿ ಸಮ್ಮಜೆತೆಯಲ್ಲಿ ಬರುತ್ತಿರುವೆ?”— ಎಂದು ಕೂಗಿಕೊಂಡನು. ಅದಕ್ಕೆ ಮಂಟಿಯು—“ಅಣ್ಣಾ! ಕಾಗಬೇಡ. ನಿವೆಣಿಡನೆ ಏವಾಧವನ್ನು ನೋಡುವುದಕ್ಕೆಂದು ಬರುತ್ತಿದ್ದೇನೆ. ಆದರೆ, ವಾಲಗದವರೇಕೆ ಇಲ್ಲ?”— ಎಂದಾರು.

ಸ್ನೇಹಿಕನು ಹೇಳಿದನು:—“ಇದೊಂದು ಭಯಂಕರವಿವಾಹವು. ಇಂತಹ ಏ ವಾಹಕ್ಕೆ ವಾದ್ಯಗಳಿರುವುದಿಲ್ಲ.”

ಆ ವಾಕನ್ನು ಮಂಟಿಯು ಕೆವಿಗೇ ಹಾಕಿಕೊಳ್ಳಲ್ಲ; ಅವನನ್ನು ತನ್ನ ಮನ

ಬಂದಂತೆ ಪ್ರಶ್ನೆವಾಡತೋಡಗಿದಳು:—“ವರಸೆಲ್ಲಿಯವನು? ಕನ್ನೆಯೆಲ್ಲಿಯವಳು?”

“ಹಿಂದೂಗಳ ಕನ್ನೆ; ನುಸಲವಾನರ ವರ!”

“ಸ್ವಾಧ್ಯ ವಾತ್ತ!”

ರವಣಿಯು ಹುಟ್ಟಿಯೆಂದು ತಿಳಿದುಕೊಂಡ ವಾಹಕನು ಅವಳೊಡನೆ ‘ತಮಾಷೆ’ವಾಡಲಾರಂಭಿಸಿದನು. ವರನಾರೆಂದು ಉನಾದಿನಿಯು ಪದೇಪದೇ ಕೇಂಜತ್ತಿದ್ದರಿಂದ, ಅವನು ಅತಾರೋಹಿಯನ್ನು ತೊರಿಕೊಟ್ಟಿನು. ಉನಾದಿನಿಯೂ ಸೋಚಿದಳು; ಅಸಂಭವವೆಂದು ತೋರಲಲ್ಲ. ವಯನ್ನು ಚಿಕ್ಕಿಸು; ಜರತಾರಿಯ ಬಟ್ಟಿಗಳನ್ನು ಉಂಟ್ಟುತೊಟ್ಟಿದ್ದಾನೆ;—ಇದರ ಮೇಲೆ, ಏನನ್ನು ಕೇಳುವುದು? ಮತ್ತೇನಸ್ತೂ ಮಾತನಾಡಬೇಕು, ಅವಳು ಅವರ ಬೆತೆಯಲ್ಲಿಯೇ ಮುಂದೆ ನಡೆದಳು.

ಸಂಗಟಿಗರ ಪರಿಷಯವನನ್ನು ಕೊಡಕೊಡದೆಂದು ವಾಹಕನಿಗೆ ಕಂಪ್ಯೂತಿಯಾಗಿದ್ದತು. ಆ ಆಗಿಯೂ ಕುನುಕುಮಾಗಾಗಿ ಅವನಿಗೆ ಭಾರವೆಂದು ತೊರುತ್ತೇ ಬಂದಿದ್ದತಾಗಿ, ಹುಟ್ಟಿ ದೂರೆದೂಡನೆಯೆ ಅದನ್ನು ಇಳಿಪಿಟ್ಟುವೆಸಿಂದು ಅವನು ಆಲೋಚಿಸಿದ್ದನು. ಆದರೆ, ಆ ಹುಟ್ಟಿ ಆವ ವಾತನ್ನು ಕೇಳಬೇಕೊರುದರಿಂದ, ಅವನ ಆ ಆಸ ಪೂರಂಯ್ಯಾಪುದಕ್ಕೆ ವಾಗ್ಫಾಂತಪ್ಪೋದವಿತ್ತು. ಕೊನೆಗೆ ಏನಾದರೂ ಆಟಯೇ ಒಡುವೆಸೆಂದು ನಿಧರಿಸಿ, ಅವನೇ ಹುಟ್ಟಿಯೊಡನೆ ಸಂಭಾಷಣೆಯನ್ನು ಪೂರಂಭಿಸಿದನು. ಹೇಳಿದನು:—“ನಿಈನು ಹೆಂಗುಸು. ನಮ್ಮೆ ಜಿತೆಯಲ್ಲಿ ಬರಬುದು ಬಳಿದಲ್ಲ. ಇನ್ನು ಕೇಂಂಜ ಹೊತ್ತನಲ್ಲಿಯೇ ‘ಮಾರಾವಾರಿ’ಗೆ ಆರಂಭವಾಗುವುದು. ನಿಈಗಳೇ ಪಲಾಯನವಾಡು.”

ಹುಟ್ಟಿ:—“ವಿವಾಹವೆಂದರೆ ಶುಭಕಾರ್ಯ. ಅದರಲ್ಲಿಯೂ ‘ಮಾರಾವಾರಿ’ಯೇಕ್ಕಿ?”

ವಾಹಕ:—“ಈ ವಾಗ್ಫಾರವು ವಿವಾಹವಲ್ಲ. ಅದೂ! ಅಲ್ಲಿ ನೋಡು. ಆನನು ಒರತಾರಿಯ ಬಟ್ಟಿಗಳನ್ನು ಧರಿಸಿ, ಕತ್ತಿಯನ್ನು ತೀರಿದ್ದು, ಕುದುರೆಯ ಮೇಲೆ ಹೊಗತ್ತಿರುವನ್ನೂ ಅವನು ನಮ್ಮೆ ‘ಘಾಷಿದಾರ’ರ ಮಗನು. ಈ ಗ್ರಾಮಾಂತರದಲ್ಲಿ ಅಪೂರ್ವಸುಂದರಿಯೊಬ್ಬಳಿರುವಳಿಂದು ಕೇಳಿ, ಅವಳನ್ನು ಬಲಾತಾಂತ್ರಿಕಿಸಿ ತರುವುದಕ್ಕಾಗಿ ಹೊರಟಿರುವನು. ಅದರಿಂದಲೇ ಹೇಳಿದೆನು—‘ಮಾರಾವಾರಿ’ಯಾಗುವುದೆಂದು.”

ಹುಟ್ಟಿಯು ಭಯದಿಂದ ಕಂಪಿಸತೋಡಗಿದಳು. ಕೇಳಿದಳು:—“ಅವು! ಆರಗಳನ್ನು ಅವಹಂಸಿ ತರಬೇಕೆಂದಿರುವರಿ?”

ವಾಹಕನು ಹೇಳಿದನು:—“ಅದೆಲ್ಲವೂ ನನಗೆ ಚೆನ್ನಾಗಿ ತಿಳಿಯದು. ಅದಾವ ಖೋಳಿ ಭಂಟಾಚಾರ್ಯನ ಸೊಸೆಯಂತೆ; ಅವಳ ಗಂಡನು ಕೆಲವು ದಿನಗಳಿಗೆ ಮೊದಲು ಆವನೋ ಒಬ್ಬ ಶಿಷ್ಯನ ಮನೆಗೆ ಹೋಗಿರುವನಂತೆ. ಸುಂದರಿಯ ಹೆಸರನ್ನ ದಾವಿನಿಯೆಂದು ಹೇಳಿದರು.”

ಕೇಳಿದೊಡನೆಯೆ, ಉನಾನ್ನಾದಿನಿಯು ಕಿಣಿಕಿಡಿಯಾಗಿ ಹೆಣ್ಣುಹಾವಿಸಂತೆ ವಾಹಕ ಕನ ಸಮೃಧಿದಲ್ಲಿ ದಾರಿಗಟ್ಟಿ ಸಿಂದು, ಒಳಗಯ್ಯಾಲ್ಲಿ ತಿಶೋಲವನ್ನು ಒಳಪಿಸಿದಳು. ಆ ಭೀಕರವೂತ್ತಿಯನ್ನು ಸೋಡಿ, ವಾಹಕನು ಭಯಗೊಂಡು,—“ಇನ್ನು! ನಾನು ಬಡವನು. ಹೊಟ್ಟೆಯ ಪಾಡಿಗಾಗಿ ಇದೆಲ್ಲವನ್ನೂ ವಾಡುತ್ತಿದ್ದೇನೆ. ಸನ್ನನ್ನ ಹೊಡೆದು ಆಗುವುದೇನು? ನಾನು ಹಂದೂ; ಹಂದೂಗಳ ಮೇಲೆ ಆತಾಚಾರವ ಸ್ವ ಸಡೆಯಿಸುವುದು ಸನಗೆ ಇಷ್ಟವೆಲ್ಲ. ಈಗಲೇನಾದರೂ ಗಳಬೆವಾಡಿದರೆ, ಈ ಯವಸರು ನಿನ್ನನ್ನು ತುಂಡುತುಂಡುವಾಡಿ ಬಿಸುತ್ತುವರು. ಆದುದರಿಂದ ಸನ್ನ ವಾತನ್ನು ಕೇಳಿ; ನಿನ್ನ ಬೇರೊಂದು ವಾರ್ಗವಾಗಿ ಬೇಗಬೇಗನೆ ಹೋಗಿ, ಗಾ ಮವಾಸಿಗಳಿಗೆ ಈ ಸಂಗತಿಯನ್ನು ತಿಳಿಹಿ, ಬಾಗ್ರತಿಗೊಳಿಸು. ಎಲ್ಲರೂ ಏಕಸ್ಥರಾಗಿ ಅಡ್ಡವಾಡಿದರೆ, ಸಿನ್ನ ಇವ್ವು ಸಫಲವಾದರೂ ಆಗಬಹುದು. ಇದಲ್ಲದೆ ಇನ್ನು ಬೇರೆಯ ಉಪಾಯವಿಲ್ಲ.”—ಎಂದರು.

ಆಲಿಸಿದುದೇ ತಡ; ಹುಟ್ಟಿರು ನಿತ್ಯಲ್ಲ. ಓಡುತ್ತೇಡುತ್ತೇ ಹೋಗಿ. ಹಳಿಯನ್ನು ಹೊಕ್ಕು, ಪ್ರತಿಯೆಲಂದು ಮನೆಯ ಬಾಗಿಲಲ್ಲಿಯೂ ಜೀತಾನವಾಡುತ್ತೇ, ಹೇಳತ್ತೊಡಗಿದಳು:—“ಹಿಂದೂಗಳ ಹಿಂದೂತ್ತವು ಮೋಗುತ್ತಿದೆ; ಎಲ್ಲರೂ ಏಳಿ! ಸತಿಯರ ಸತೀತ್ಯವು ಹೋಗುತ್ತಿದೆ; ಒಂದು ಬಾರಿ ಎಲ್ಲರೂ ಏಳಿ! ಆದಿತಿಭಂಟಾಚಾರ್ಯನ ಸರ್ವನಾಶವಾಗುತ್ತಿದೆ; ಎಲ್ಲರೂ ಏಳಿ! ‘ಘಾಜುದಾರ’ನ ಮಗನು ಬಂದು ಆವನ ಸೊಸೆಯನ್ನು ಸೆಳೆದುಕೊಂಡುಹೋಗುತ್ತಾನೆ; ಎಲ್ಲರೂ ಒಂದು ಬಾರಿ ಉಳಿ; ಏಳಿ!!!”

●ಆರೂ ಪಳಲ್ಲಿ; ಕೆಲಬರು ಹೇಳಿದರು:—“ಶತ್ರು ಬಂದರೆ ಬರಲಿ! ಪರಿಗಲ್ಲವೇ?” “ಇನ್ನೊಬ್ಬಿಗಾಗಿ ತಲೆಗೊಡುವುದರಿಂದ, ನಮಗೆ ಆಗುವ ಪ್ರಯೋಜನವೇನು?” — ಎಂದು ಕೆಲಬರೆದರು. ಮತ್ತೆ ಕೆಲಬರು:—“ಆದಿತಿಗೆ ಸರ್ವನಾಶವಾದರೆ, ಆಗಬಾರದೇಕೆ? ಆದರಿಂದ ನಮಗೆ ಏನು ಸಷ್ಟು?” — ಎಂದರು.

ಇದೆ: ಸಷ್ಟುವಿದೆ. ಇತರದೇಶಗಳವರೆಲ್ಲರೂ ಅದನ್ನು ಬಳ್ಳರು; ಆದರೆ, ನಾವು ಮಾತ್ರ ಇನ್ನೂ ಆರಿಯವು. ವಿವತ್ತು ಇಂದು ಸಮಗೆ; ನಾಳಿ ನಿಮಗೆ! ಆತಾಚಾರವು ಒಂದು ಮನೆಯನ್ನು ಪ್ರವೇಶಮಾಡಕೂಡಿತೆಂದರೆ, ಎಲ್ಲ ಮನೆಗಳ ದಾರಿಯನ್ನೂ ಕಂಡುಹಿಡಿಯುವುದು. ಒಂದು ಮನೆಗೆ ಅಗ್ನಿಪ್ರವೇಶವಾದರೆ, ಎಲ್ಲ ಮನೆಗಳನ್ನೂ ಹೊತ್ತಿಸಿಬಿಡುವುದು. ಅನ್ನರ ಮನೆಯ ಅಗ್ನಿಯನ್ನು ಆವನು ಆರಿಸುವನೋ, ಆವ

ನೇ ತನ್ನ ಮನೆಯನ್ನು ಕಾಪಾಡಿಕೊಳ್ಳುವನು. ಈ ಬಗೆಯ ಜಾತಿನವು ನಮ್ಮುಲ್ಲಿ ಎಷ್ಟೋ ಕಾಲದ ಹಿಂದೆಯೇ ಅಂತಹಿರ್ವಾಹೋಗಿದೆ; ಆದುದರಿಂದಲೇ, ಹುಟ್ಟಿಯ ಕೂಗಿಗೆ ಆರೂ ಕಿವಿಗೊಡಲಿಲ್ಲ!

ದುರ್ವರ್ತತ್ಯಾಸರ ಅತಾಜಾರಿಸನ್ನು ಆರೂ ನಿಖಾರಿಸಲಿಲ್ಲ! ರಮೇಶನ ತಂದೆ ಅದಿತ್ವಶಾರದಸು ಕೇಳಲ ಪಕಾಕಿ; ಅದರಲ್ಲಿಯೂ ವ್ಯಾದ್ವಾಸು. ದಾಮಿನಿಯನ್ನು ರಕ್ಷಿಸುವವಕ್ಕೆ ಅವಸಿಂದಾಗಲಿಲ್ಲ. ಯವಸರು ಮನೆಯ ಬಾಗಿಲನ್ನೂಡುವುದೂ ಕ್ಷಮಿಸಿದೆ ಆದ್ದರಿಂದ ಏಕೆಂದು ವರ್ತಿಕೊಂಡುಕೊಂಡರು

ಹುಟ್ಟಿ ಸೋಡಿದಳು; ಆರೂ ಏಕಲಿಲ್ಲ; — ಆರೂ ಸಹಾಯವಾಡುವರು ಇಲ್ಲದೆನೋದರು. ರಮೇಶನ ಮನೆಯ ಬಾಗಿಲ ವರೆಗೂ ಒಂದು ಸೋಡಿದಳು; — ಎಲ್ಲಾವು ಮುಗಿದಿದೆ; — ದಾಮಿನಿಯನ್ನು ಎತ್ತಿಕೊಂಡೇ ಹೇಳಿದಾಗ್ನಿ. ಅವಳ ತಲೆಯಲ್ಲಿ ಅನ್ನ ಪ್ರಜ್ಞಲಿಸತ್ತೆಡಿಗತು. ಮೊದಲನಂತೆಯೇ ಉಸ್ಕುತ್ತಿಯಾಗಿ, ಸಿಂಪಿಯಂತೆ ಒಂದು ಕ್ಷಾಂತಿಲ್ಲಿ ಸಿಂದಳು. ಕೆಂಡಿಗೆ ಶ್ರಿಕೃಷ್ಣನ್ನುತ್ತಿಕೊಂಡು ಹೇಳಿರಿಂಧು.

ಯವಸರು ಒಂದು ಅರಣ್ಯದ ಮಧ್ಯದಲ್ಲಿ ದಾಮಿನಿಯನ್ನು ಕರೆದುಕೊಂಡು ಹೋಗುತ್ತಿದ್ದರು. ಪಾಲಕ್ಕಿಯ ನಾಲ್ಕು ಕಡೆಗಳಲ್ಲಿಯೂ ಅಸ್ತ್ರಧಾರಿಗಳಾದ ಸ್ವೇಣಿ ಕಾರು! ಎಲ್ಲರಿಗೂ ಹಿಂದೆ, ‘ಫೌಜಿದಾರ’ನ ಮಗನು ಕುದುರೆಯನ್ನೇರಿ ಹೋಗುತ್ತಿದ್ದಾನೆ. ಹುಟ್ಟಿಯು ವಾಯುವೇಗವಿಂದ ಅಲ್ಲಿಗೆ ಬಂದೂ ತ್ರಿಶಾಲವನ್ನು ಚೂಢಿದಳು. ತ್ರಿಶಾಲವು, ‘ಫೌಜಿದಾರ’ನ ವರಗನ ಚಿನ್ಮಯನಲ್ಲಿ ಹೊಕ್ಕು, ಎದೆಮಲ್ಲಿ ಸುಭೂದೂರ ಮಾಡಿತು. ಅನನ್ತ ದೇಹವು ಅಲುಗಿತು; ಕೊಸೆಗೆ ಅಶ್ವಪ್ರಷ್ಣಚ್ಯಾತವಾಗಿ ಕಳಿಗೆ ಬಿಡ್ಡಿತು. ಹುಟ್ಟಿಯು ಏಕಟ್ಟಿಯಾಸವನ್ನು ಮಾಡಿದಳು. ಕುದುರೆಯು ಇಕ್ಕಿತರಾಯಿತ್ತು. ಪದಾತಿಕರು ಹಿಂದಿರುಗಾ ಸೋಡತ್ತೊಡಗಿದರು.

ಉನಾಣ್ಯಸಿಯು ಪ್ರಸಾ ಏಕಟ್ಟಿಯಾಸವನ್ನು, ಮಾಡುವಾಡುತ್ತೇ, ಓಡತ್ತೊಡಗಿದಳು. ಅವರಿಗೆ ದಾಮಿನಿಯ ಸ್ವರ್ಜಿಯೇ ಬರಲಿಲ್ಲ. ಆ ಮೇರಿ ಉನಾಣ್ಯದಿಸಿಯ ಸಾಮ್ರಾಜ್ಯ ಆರೂ ಸೋಡಲಾರದ ಹೋದರು. ಪದಾತಿಕರು ಸೋಡಿದರು; ‘ಫೌಜಿದಾರ’ನ ಮಗನಿಗೆ ಅವಾಯಕರವಾಗಿ ಸಂಖ್ಯಾಬಿಡ್ಡಿತು. ಅವನನ್ನೆತ್ತಿಕೊಂಡು ಹೇಳಿ, ಪಲ್ಲ ಕ್ಷಿಯಾಂತಿಲ್ಲ ಮಲಗಿಸಿದರು. ಪಲ್ಲ ಕ್ಷಿಯಲ್ಲಿ ದಾಮಿನಿಯನ್ನು ಸೆಲದಲ್ಲಿಳಿಸಿ ಮೊರಂಟೊದರು.

ದಾಮಿನಿಯಾಂತಿಲ್ಲಿ ಅರಣ್ಯಮಧ್ಯದಲ್ಲಿ ಬಿಡ್ಡಿದ್ದಾಳಿ. ನವಪಲ್ಲಿವಿತ ಪುಣಿತ ಅತೆಯನ್ನು ಆಧಾರಭೂತವಾದ ವ್ಯಕ್ತಿದಿಂದ ಕಿತ್ತು, ಸೆಲದಲ್ಲಿ ಬಿಸುಳಿರೆ, ಗಾಳಿಯ ಹೊಡತದಿಂದ ಅದು ಹೇಗೆ ಪ್ರಕಂಬಿತವಾಗುತ್ತಿರುವುದೋ, - ಅರಣ್ಯದಲ್ಲಿ ಬಿಡ್ಡಿದ್ದ ದಾಮಿನಿಯ ಅವಸ್ಥೆಯೂ ಅದೇ ಆಗಿದ್ದಿತು. ಗಾಳಿಗೆ ಅವಳ ಸೀರೆಯ ಸರಗು ಹಾರಾಡುತ್ತೇತ್ತು.

ಚ ತುಧ್ರ ಪರಿಚೀದ.



ಬೈಳಗಾಯಿತು. ರಮೇಶನ ತಂದೆಯಾದ ಅದಿತ್ವಿತಾರದನು ನಾವಾವಳಿಯನ್ನು ಹೊದೆದುಕೊಂಡು, ಹೊರಗೆ ಚಾವಡಿಗೆ ಬಂದನು. ಇನ್ನೂ ಸಂಧಾನವಂದನೆಯಾಗಿ ರಲ್ಲಿ. ದಾಸಿನಿಯಿಲ್ಲ;—ಸಂಧಾನವಂದನೆಯ ಸಾಮಗ್ರಿಗಳನ್ನು ಇನ್ನಾರು ಒದಗಿಸಿಕೊಡುವರು? ವಿಶಾರದನು ಅಕ್ಕಂತವನುಷಭಾವದಿಂದ ಬಬ್ಬನೇ ಕುಳಿತ್ತಿದ್ದನು. ಕ್ರಮಕ್ರಮವಾಗಿ ನೆರೆಕರೆಯವರೂ, ಗ್ರಾಮಸಿವಾಸಿಗಳೂ, ಆತ್ಮೀಯಬಂಧು ವರಗಂಪವರೂ, ತಮ್ಮತಮ್ಮ ಆತ್ಮೀಯತೆಯನ್ನು ತೋರಬಡಿಸುವುದಕ್ಕೆಂದು ಬಬ್ಬಿಬ್ಬಿರಾಗಿ ಬರಲಾರಂಫಿಸಿದರು. ಬಂದವರಲ್ಲಿ ಕೆಲಬರು—“ಆಹಾ! ಎಂತಹ ನಿವತ್ತು! ಎಂತಹ ನಿವತ್ತು!”—ಎಂದೂ, ಕೆಲಬರು—“ಯಾವಾಗ ಯಾರಿಗೆ ಪನು ಸಂಭವಿಸುವುದೋ, ಯಾರು ಹೇಳಬಲ್ಲರು?”—ಎಂದೂ, ಮತ್ತೆ ಕೆಲಬರು—“ಎಲ್ಲಕ್ಕೂ ಅದ್ದು ಷ್ಟ್ವವೇ ಮಂಳಿ! ಅವನವನ ಅಧ್ಯಾತ್ಮಾ ಅನುಗ್ರಾವಾಗಿಯೇ ಎಲ್ಲವೂ ನಡೆವುದು!”—ಎಂದೂ ಒಗೆಬಗೆಯಾಗಿ ಹೇಳತ್ತೊಡಗಿದರು. ಅದಿತ್ವಿತಾರದನು ಇದೊಂದಕ್ಕೂ ಉತ್ತರವನ್ನೇ ಕೊಡದಿರುವುದನ್ನು ನೋಡಿ ಆ ಒನಸಮೂಹದಲ್ಲಿದ್ದ ಗಳೇಶ ಜಂದನೆಂಬ ಮಧ್ಯವರುಸ್ಥನೂ ಸ್ಥಾಪಿಸಿರುತ್ತಾರು ಆದ ಪ್ರತಿವಾಸಿಯೂಬ್ಬಿನು ಅದಿತ್ಯನ್ನು ಕುರಿತು—“ಉದರ ಸೂಚನವಾವುದೂ ಪೂರ್ವದಲೇ ಇರಲ್ಲಿಲ್ಲವೇ? ಎಂದರೆ, ಹೊದಲು ತಮಗೆ ಇದಾವ ಏಷಯವೂ ಗೊತ್ತಾಗೆ ಇರಲ್ಲವೇ ಪನು?”—ಎಂದನು. ಅದಿತಯ ಮೇಲ್ಲಮೇಲ್ಲನೇ ಸಿಶಾಸನವನ್ನು ಪರಿತ್ಯಾಗಮಣಿ,—“ಅಣ್ಣಾ! ಮೊದಲೇ ಗೊತ್ತಿದ್ದರೆ, ಈ ರೀತಿಯಾಗುತ್ತಿತ್ತೇ? ರಮೇಶನನ್ನು ಪದೇಶಕ್ಕಾದರೂ ಪತಕ್ಕೆ ಕೋಣಿಕೊಟ್ಟಿಸೋ? ಈ ರಾತ್ರಿ ರಮೇಶನಿನ್ನಿದ್ದದ್ದರೆ, ಸ್ವಾಂಗಜಿಗೆ ಸಿಂಹದ ಗುಹೆಯನ್ನು ಪ್ರವೇಶವಾಡುವುದು ಸಾಧ್ಯವಾಗುತ್ತಿದ್ದತೇಣು?”—ಎಂದನು.

ಗಳೇಶ:—“ಅಹುದೇ? ಇಂತಹ ವೇಳೆಯಲ್ಲಿ ರಮೇಶನಿಂದಾದರೂ ಪ್ರಯೋಜನವೇಣು? ನಾವೇ ತಮ್ಮ ಸ್ನೇಹಸ್ಯನು ಉಳಿಯಿಸುವುದಾಗಿದ್ದತ್ತು. ಆದರೆ, ಪನು ಮಾಡುವು? ಎಲ್ಲ ಸಮಯಗಳಲ್ಲಿಯೂ ಸಾಹಸವಿರುವುದಿಲ್ಲ. ಯವಸರು ಸುಕೂರಾ ಇವ್ವತ್ತು ಮಂದಿ; ನಾನು? ಒಂಟಿಗನು. ಆದರೂ ಜಿಂತೆಯೀಲ್ಲ ಹೆಂಡರೆ, ನಾನು ಹೊರಗಣ ಕೊಳಣಿಯಲ್ಲ ಮಲಗಿದ್ದರೆ ಆಗುತ್ತಿತ್ತು; ಏನಾದರೂ ಮಾಡಬಿಡುತ್ತಿದ್ದೇನು. ಆದರೆ, ತಮ್ಮ ದೌಭಾಗ್ಯದಿಂದಲೋ,— ಅಧವಾ ರಮೇಶನ ದೂರ ದೃಷ್ಟಿದಿಂದಲೋ, ಪನೋ,—ನಾನು ಆ ಸಮಯದಲ್ಲಿ ಒಳಗೇ ಮಲಗಿಟ್ಟಿದ್ದೇನು. ಮಲಗಿದ ಮೇಲೆ ಘಕ್ಕನೇ ಪಳುವುದಕ್ಕೆ ಬರುವುದಿಲ್ಲ; ಆದರೂ, ಆಕೆ* ಕೂಗಿದ

* ಹೆಂಡಿತ್ತಿರು ಹೊರನ್ನು ಹೇಳಿದಿರುವುದು ಪ್ರಾರ್ಥಣಾದಾಯದವರ ಪದ್ಧತಿ.

ಮೇಲೆ ಎದ್ದೀನು; ಒಳ್ಳೆಯ ಬಟ್ಟಿಗಳನ್ನು ಹಾಕಿಕೊಂಡು,— ಇನ್ನೇನು?— ಹೊರಡಬೇಕೆಂದು ಯೋಜಿಸಿ, ಆ ಕತ್ತಲೆಯಲ್ಲಿಯೂ ನಸ್ಯದ ಡಬ್ಬಿಯನ್ನು ಹುಡುಕಿ ತೆಗಿದು, ಬಂದು ಚಿಟ್ಟಿಕೆಯ ನಸ್ಯವನ್ನು ಅಭ್ಯಾಸವಿಲ್ಲದಿದ್ದರೂ ಮೂಗಿಗೆ ವರಿಸಿದೆನು. ಇಂತಹ ಕಾರ್ಯಗಳಲ್ಲಿಯಲ್ಲ ನಸ್ಯವಿಲ್ಲದಿದ್ದರೆ, ಆಗುವುದೇ ಇಲ್ಲ. ಆ ಮೇಲೆ ನೋಡಿದೆನು;— ಮೆಯ್ಯಲ್ಲ ಬೆಮರಾಗಿದ್ದಿತು; ಬೆಮರಿನಿಂದ ಸವಾರಂಗವೂ ತೊಯ್ಯಾಹೋಗಿದ್ದಿತು. ಈ ಎಲ್ಲ ಕಾರ್ಯಗಳಿಗೂ ಬೆಮರುವುದು ಒಳ್ಳೆಯದಲ್ಲ;— ಆ ಮೇಲೆ ಆ ಯವನರು ಹಿಂದಿರುಗಿ ಓಡಿಹೋದರೆ?— ಏನು ಮಾಡಲ್ಲ? ಎಂದಾಲೋಚಿಸಿ, ಗಾತ್ರವಾಚಸಿಯನ್ನು ತೆಗಿದುಕೊಂಡು. ವಿಲಕ್ಷಣವಾಗಿ ಮೆಯ್ಯನೊರುಸಿಕೊಂಡ ನು. ಎಲ್ಲ ವಿಚಾರಗಳೂ ಬಟ್ಟೀಷ್ಟಿಗೆ ನೆನಪಾಗುವುದಿಲ್ಲ! ಮೆಯ್ಯನೊರುಸಿಕೊಂಡ ಮೇಲೆ ಅಸ್ತ್ರದ ನೆನಪಾಯಿತು. ಅಸ್ತ್ರವಿಲ್ಲದೆ ಹೋಗಿ ವಾಡುವುದೇನು? ಬಡಗೋಲನ್ನು ತಂದುಕೊಡೆಂದು ಆಕೆಗೆ ಹೇಳಿದೆನು. ಅವರು ತರುವಳಿ? ಅದರಿಂದ ಕೆಲಸವಿಲ್ಲವೆಂದು ಹೇಳಿಬಟ್ಟಿಳ್ಳು. ಕೊನೆಗೆ, ಬಂದು ಮಗು, — ಆ ನಸ್ಯ ಪಳಸಿಯ ಮಗು— ಬಂದು ಇಟ್ಟಿಗೆಯನ್ನು ತಂದುಕೊಟ್ಟಿತು. ಅದನ್ನು ತೆಗಿದುಕೊಂಡು, ಬಿಸಿಲು ವಾಳಿಗೆಯ ಮೇಲೆ ಹತ್ತಿ, ನೋಡತ್ತೇನೆ;— ಏನನ್ನು ನೋಡುವುದು? ದುವ್ಯತ್ವರೆಲ್ಲ ರೂ ಆಗಲೇ ಹಿಂದಿರುಗಿಹೋಗುತ್ತಿದ್ದಾರೆ. ಇನ್ನು ಇಟ್ಟಿಗೆಯಿಂದ ಘಳವೇಸೆಂದು, ಅದನ್ನು ಹಾಗೆಯೇ ಎಸೆದುಪಟ್ಟಿನು.”—

ಗಳೇಶಂದ್ರನು ಈ ಪರಿಯಾರ್ಥಿ ಅತ್ಯಶಾಯವನ್ನು ಪರಿಜಯವಾಡಿಕೊಡುತ್ತಿದ್ದನು. ಆ ವೇಳೆಗೆ ಒಕ್ಕುಲಿಗನೊಬ್ಬನು ಅಲ್ಲಿಗೆ ಬಂದು, ವರ್ತಮಾನಕೊಟ್ಟಿನು:— “ಫಾಚುದಾರನ ಮಗನು ಮಾರ್ಗದಲ್ಲಿಯ ಸತ್ತುಬಿಡ್ಡಿದ್ದಾನೆ; ಹೊಡಿದವರಾ ರೆಂಬಂ ಇನ್ನೂ ಗೊತ್ತಾಗಿಲ್ಲ.”

ಅತ್ಯಾಸಂದರ್ಭದಲ್ಲಿ ಗಳೇಶಂದ್ರನು— “ಹಾಗಾದರೆ, ಸರಿ! ನಾನೇ. ನಸ್ಯ ಇಟ್ಟಿಗೆಯೇಬಿಸಿಂದಲೇ ಅವನಿಗೆ ಮರಣ! ನಿಜವಾಗಿಯೂ ಹೇಳುತ್ತೇನೆ;— ಯವನ ಸನ್ನ ನಾನೇ ಕೊಂಡೆನು. ನಸ್ಯ ಗುರಿಯಿಂದರೆ ಏನು? ಸಾಮಾನ್ಯವೇ?”— ಎಂದನು.

ಇನ್ನೊಬ್ಬನು ಸ್ವಾಪ್ತಿ ಸಕ್ಕು,— “ಅಂತಹ ಮಾತನ್ನು ಆಡುವುದೇ ಒಳ್ಳೆದಲ್ಲ. ಸತ್ತಿವನು ‘ಫಾಚುದಾರನ ಏಕಮಾತ್ರ ಪುತ್ರನು. ಅಂತಹ ಮಗನನ್ನು ಅವನು ಕೊಂದಿರುವನನೋ ಅವನ ಅಧ್ಯಾತ್ಮದಲ್ಲಿ ಶೂಲವೇ ಬರೆದಿರುವುದು!”— ಎಂದನು.

ಈ ಬಾರಿ ಭಯದಿಂದ ಗಳೇಶನು ನಡುಗಿದನು. ಕಂಪಿತಸ್ವರದಿಂದ ಮೆಲ್ಲ ಮೆಲ್ಲನೆ ಹೇಳತೊಡಿಗಿದನು:— “ನಿಜವಾಗಿಯೂ ಇದುವರೆಗೂ ಹಾಸ್ಯವಾಡುತ್ತಿದ್ದೆ

ನಲ್ಲದೆ ಬೇರೆಯಿಲ್ಲ. ನಾನು ಹಾಗೆ ಹೇಳಿದೆನೀ? ಏನೆಂದು ಹೇಳಿದೆನು? ಏನೂ ಇಲ್ಲ. ‘ಫೌಜುದಾರ’ನ ಮಗನಿಗೆ ಸನ್ಸೀಂದ ಕೇಡು ಸಂಭವಿಸಿತೆಂದರೆ, ಸಂಭವನೀಯವೇ? ಎಂದಿಗೂ ಅಲ್ಲ. ಆಗೋನಿಂದಲೂ ನಾನು ಹೇಳುತ್ತಿದ್ದುದು ಒಂದೇ. ಸನ್ಸೂಪ್ತಃ ಕೂಗಿದರೂ, ನಾನು ಮಾತನಾಡಿದೆನೀ? ರಮೇಶನು ದೊಡ್ಡ ವನೋ—‘ಫೌಜುದಾರ’ನ ಮಗನು ದೊಡ್ಡ ವನೋ?’—ಹೇಳುಹೇಳುತ್ತೇ, ಅವನು ಅಲ್ಲಿಂದ ಕಾಲ್ಪನಿಕಿಗೆದನು.

‘ಫೌಜುದಾರ’ನ ಮಗನೆ ಮರಣಸಂವಾದವನ್ನು ತಂದ ಆ ಕ್ಷ್ಯಾವಕನು ಅದಿತಿ ವಿಶಾರದನನ್ನು ಕುರಿತು—“ಮಹಾಶಯ! ತಮ್ಮ ಸೋಸೆಯವರೂ ಹಿಂದಿರುಗಿ ಮನೆಗೆ ಬರುತ್ತಿದ್ದಾರೆ”—ಎಂದನು.

ಕೇಳಿದೊಡನೆಯೆ, ವಿಶಾರದನು ಎಲ್ಲರ ಮೊಗವನ್ನೂ ಸೋಜಿದನು. ಆರೂ ಏನನ್ನೂ ಹೇಳಲಿಲ್ಲ. ಕೊಸೆಗೆ, ವಿಶಾರದನು ತಾನಾಗಿಯೇ ಎಲ್ಲರೊಡನೆ—“ಅಯ್ಯಾ! ಈಗ ಮಾಡತಕ್ಕುದೇನು? ಸನ್ನ ಸೂಸೆ ಯವನಸ್ಪತಿಯಾಗಿರುವಳು; ಅಂತಹಳನ್ನು ಪುನಃ ಗ್ರಿಜಣಮಾಡಬಹುದೇ—ಕೂಡದೇ?”—ಎಂದು ಕೇಳಿದನು. ಅದಕ್ಕೆ ಅವರೆಲ್ಲರೂ—“ಮಹಾಶಯ! ತಾವು ಅದ್ವಿತೀಯ ಪಂಡಿತರು. ಇದರ ಇತ್ಯಾರ್ಥವನ್ನು ತಾವೇ ಮಾಡಬೇಕಾಗಿದೆ.”—ಎಂದರು. ವಿಶಾರದನು ಕೊಂಚ ಹೊತ್ತು ಏನನ್ನೋ ಯೂಜಿಸುತ್ತಿದ್ದು, ಕೊಸೆಗೆ ಒಳಗೆ ಹೋಗಿ, ಗೃಹಿಣಿಯಾಡನೆ ಈ ವಿಚಾರವನ್ನು ಕುರಿತು ಆಲೋಚಿಸತ್ತೊಡಗಿದನು.

ಗೃಹಿಣಿಯು ಹೇಳಿದಳು:—“ಅದೇ ಹುಡುಗಿಯನ್ನು ಘನಃ ಮನಗೇಂ? ಅದೇ ನಿಮ್ಮ ಇಟ್ಟವಾದರೆ, ಬೇರೆಯ ಮನಸ್ವಾಡಿಕೊಂಡು, ಸಂಸಾರಮಾಡಬಹುದು!”

ಅದಿತಿ:—“ಏನು ಹಾಗೆಂದರೆ? ಅವಳಿಲ್ಲ ಏನು ದೋಷಿ?”

ಗೃಹಿಣಿ:—“ದೋಷವೆಲ್ಲವೂ ಸನ್ಪದೇ, ಹಾಗಾದರೆ!”

ಅದಿತಿ:—“ಇಲ್ಲ; ಸಿನ್ನನ್ನು ದೋಷಿಯೆಂದು ಹೇಳಲಿಲ್ಲ. ಸೂಸೆಯನ್ನು ಪುನಃ ಕರೆದುಕೊಳ್ಳುವುದರಿಂದಾದರೂ ಉಂಟಾಗುವ ದೋಷವೇನೆಂದು ಕೇಳಿದೆನು; ಅಷ್ಟೇ?”

ಗೃಹಿಣಿ:—“ದೋಷವು ಏನೇ? ದೋಷವು ಎಷ್ಟೋ ಇದೆ. ಮೊದಲು, ಜನರು ಮುಖಕ್ಕೆ ಕಪ್ಪುಸುಣ್ಣಿವನ್ನು ಬರಿಯುವರು. ಆಮೇಲೆ, ಶಿವ್ಯರು ಗುರುಗಳನ್ನು ತಾಗಿಗೊಳಿಸುವರು. ಆಗ, ಸಮ್ಮ ಮಕ್ಕಳುಮರಿಗಳಿಗೆ ಏನು ಗತಿ?”

ಅದಿತಿ:—“ಜನರೇತಕ್ಕೆ ದೂರವರು? ಶಿವ್ಯರೇತಕ್ಕೆ ತ್ಯಾಜಿಸುವರು? ನಮ್ಮ ಸೂಸೆಯೇನೂ ಕುಲತ್ವಾಗಿನಿಯಲ್ಲ; ಇಚ್ಛಾಪೂರ್ವಕವಾಗಿ ಹೋದವಳಲ್ಲ; ಹೋದ

ವಳೂ, ಆ ಯವನನ ಮನೆಗೆ ಸನೂ ಹೋಗಲಿಲ್ಲ; ಮಾರ್ಗಮಧ್ಯದಿಂದಲೇ ಹಿಂದಕ್ಕೆ ಬಂದಿದ್ದಾಳ್ಳ.”

ಗೃಹಿಣಿ:—“ಎನು? ಕುಲತಾಂಗಿನಿಯಲ್ಲವೋ? ಇಚ್ಛಾಪೂರ್ವಕವಾಗಿ ಹೋಗಿದವರಲ್ಲವೆಂದು ನಿಮಗೆ ಯಾರು ಹೇಳಿದರೂ ಎಲ್ಲ ವಿಚಾರವೂ ನಿಮಗೆ ಒಹುತ್ತಿ ತಿಳಿದಿರಬಹುದು. ಕೆಲವು ದವಸಗೆಳ ವರಿಗೆ, ಒಬ್ಬ ಹೆಂಗಸು ಹುಚ್ಚಿಯ ವೇವದಿಂದ ಆಗಾಗ ಇಲ್ಲಿಗೆ ಬಂದುಹೋಗುತ್ತಿದ್ದಾಳು. ಬಂದು ದಿನ, ಸಂಜೀಯ ವೇಳೆಯಲ್ಲಿ ನಿಮ್ಮ ಸೊಸೆಯನ್ನು ಕಟ್ಟಿಕೊಂಡು ಓಡಿಹೋಗುವುದರಲ್ಲಿದ್ದಾಳು; ನಾನು ಹೋಗಿ, ಬಿಡಿಸಿ ಕೊಂಡು ಬಂದಿನು. ಹಿಂದಿರುಗಿ ಬಂದವಳು ತಲೆದಿಂಬಿನಲ್ಲಿ ಮುಖವನ್ನಿಟ್ಟುಕೊಂಡು, ಪುನಃ,—ಎನು ಆ ಹುಡುಗಿಯ ಅಳು! ನಾನೇನು ಇದೆಲ್ಲವನ್ನೂ ನಿಹೈಡನೆ ಹೇಳಿದೆನೇ? ನಿಮ್ಮ ಆ ಸೊಸೆಯಾವಾಗ ನಾನಿರುವ ಪರ್ಯಂತವೂ ಪುನಃ ಓಡಿಹೋಗುವುದು ಅಸಂಭವವನೆಂದು ತಿಳಿದಳೋ ಆಗ ಈ ಮಂತ್ರಲೋಚನೆಯನ್ನು ವಾಟಿ, ಬಸಗಳನ್ನು ಬರವಾಡಿಕೊಂಡು ಹೊರಟುಹೋಗಿರುವಳು.”

ಗೃಹಿಣಿಯು ಹೇಳಿದುದನ್ನು ಕೇಳಿ, ಅದಿತಿಗೆ ಏಸ್ಯಾಯವಂಟಾಯಿತು. ಬಂದೆ ರಡು ಬಾರಿ—“ಶಾಸ್ತ್ರವೆಂದಿಗೆ ಸುಖಾನ್ವಿತತ್ವ? ಸ್ತ್ರೀಷರ್ತತ್ವ ಯಾರಿಗೆ ಗೊತ್ತು?”—ಎಂದುಕೊಂಡು, ಕೊನೆಗೆ ಗೃಹಿಣಿಯನ್ನು ಕುರಿತು—“ಆಹುದು; ನಿನು ಹೇಳಿದುದರಲ್ಲಿ ನನಗೂ ನಂಬಿಗೆಯಂಟಾಗುತ್ತಿದೆ. ಇನ್ನೊಂದಿಗೂ ಆವಳನ್ನು ಮನೆಗೆ ಸೇರಿಸುವುದಿಲ್ಲ.”—ಎಂದನು.

ಅದಿತಿಯು ಇವನಡಿಗೆ ಬಂದು, ಸಮವೇತರಾದ ಎಲ್ಲರೊಡನೆಯೂ ಹೀಗೆಂದು ಹೇಳಿದನು:—“ಅಯ್ಯಾ! ಸನಗೆ ಏನೋ ಭಾರ್ಯಾತಿಯಂಟಾಗಿತ್ತು. ಇದುವರೆಗೂ ನನ್ನ ಸೊಸೆ ನಿದೋರ್ಮಿಯಂದು ತಿಳಿದದ್ದೆನು. ಈಗ ಗೊತ್ತಾಯಿತು; ನಿಸ್ಸುತ್ತಿದಾಗೆ ಅಲ್ಲ. ನೀವೆಲ್ಲರೂ ನನ್ನ ಆತ್ಮಿಯರು; ನಿಮ್ಮಲ್ಲಿ ಹೇಳಿಕೊಳ್ಳುವುದಕ್ಕೆ ನಾ ಜುಗೆಯಾದರೂ ಏನು? ನನ್ನ ಸೊಸೆ ಕುಲಟಿ. ಅನೇಕದಿನಗಳಿಂದಈಗೂ, ಮನೆಯ ಸ್ನಾ ಬಿಟ್ಟು ಓಡಿಹೋಗುವುದಕ್ಕೆ ಪ್ರಯತ್ನವಾಡುತ್ತಿದ್ದಾಳು. ಆದರೆ, ಗೃಹಿಣಿಯ ಸೂಕ್ಷ್ಮದರ್ಶಿತೆಯಿಂದ ಅವಳ ಪ್ರಯತ್ನವು ಸಫಲವಾಗಲು ವಾಗ್ರವಿಲ್ಲದೆ ಹೋಗಿಯಿತು. ಈಗ ನನ್ನ ಈ ಮನೆಯ ಬಾಗಿಲನ್ನೊಡೆದು ವಾಣಿದ ಸಾಹಸಕಾರ್ಯ ವೆಲ್ಲವೂ ಆ ನನ್ನ ಸೊಸೆಯ ಆವಾಲೋಚನೆಯ ಕೌಶಲದಿಂದಲೇ ಸಜೆದುದಾಗಿದೆ. ಅದು ಹೇಗಾದರೂ ಇರಲಿ; ಅವಳು ನಿದೋರ್ಮಿಯಂದ ನಾವು ಆವಳನ್ನು ಗ್ರಹಿಣಿಸಿದರೂ, ಈಗ ಅವಳು ಯವನಸಿಂದ ಸ್ವಾಷ್ಟಿಕಾಗಿರುವಳಿಂಬ ವಿಷಯದಲ್ಲಿ ಆವ ಸಂದೇಹವೂ ಇಲ್ಲ. ಅತ ಏನ, ಶಾಸ್ತ್ರಸಮ್ಮತವೆಂದು ಅವಳನ್ನು ಹೇಗೆ ತಾನೇ ಮನೆಗೆ ಸೇರಿಸುವುದಾದಿತು? ಎಲ್ಲ ಪಾಪಗಳಿಗೂ ಶಾಸ್ತ್ರದಲ್ಲಿ ಪರಾಯಣಿತ್ತವಿದೆ;

ಅಂತೆಯೇ, ಈ ನಾವಕರ್ಮ ಅಗತ್ಯವಾಗಿ ಉಂಟು. ಆದರೂ ಅವಕಸ್ಹ ಮನೆಗೆ ಸೇರಿಸಿದರೆ, ಮತ್ತೊಂದು ವಿವರ ಅತ್ಯಗತ್ಯವಾಗಿಯೂ ಉಂಟಾಗಬಹುದು. ‘ಪ್ರಾಭುದಾರ’ನು ಯೋಜಿಸಿಯಾನು; - ತನ್ನ ಮಗನನ್ನ ನಾವೇ ಕೊಂಡು, ಹುಡುಗಿಯನ್ನ ಮನೆಗೆ ಸೇರಿಸಿಕೊಂಡಿವೆಂದು. ನಾನೊಬ್ಬನೇನು? ಅವಳಿಗೆ ಆಶ್ರಯಗಳಿಷ್ಟು ಎಲ್ಲರ ಮೇಲೆಯೂ ಇದೇ ಸಂದೇಹವು ಅವನಿಗೆ ಉಂಟಾಗುವುದು. ಎಲ್ಲಕ್ಕೆಂತಲೂ ಆತ್ಮರಕ್ಷಣೆ ಮನುಷ್ಯರ ಮುಖ್ಯಧರ್ಮ: ಈ ವಿಷಯಕ್ಕೆ ಶಾಸ್ತ್ರದಲ್ಲಿ ಎಷ್ಟೇನ್ನೀರ್ ಪ್ರಮಾಣಗಳಿವೆ. ಈಗ ನಾನು ಸಿಕ್ಕಿಯನ್ನಾಡುವುದೇನಂದರೆ, —ಹುಡುಗಿಯು ಮನೆಗೆ ಬರುವೆನಿಂದು ಹೇಳಿದರೂ, ಇನ್ನು ನಾನು ಇಲ್ಲಿ ಅವಳಿಗೆ ಉಡೆಗುಡುವುದಿಲ್ಲ. ನಿಂದೆಲ್ಲರೂ ಈ ವಿಚಾರವಾಗಿ ಏನು ಹೇಳುತ್ತಿರೋ?”

ಸಮಸ್ತರೂ ಪಕವಾಕ್ಯದಿಂದ ಹೀಗಂದು ಹೇಳಿದರು -- “ತಾವು ಮಾಡಿರುವ ಈ ಯುಕ್ತಿ ಒಪಳ ಇನ್ನಾಗಿರುವುದು. ನಾವೂ ಈ ಪರಾಮಾರ್ಥನುಸಾರವಾಗಿಯೇ ಸಾಜೆಯುಕ್ತಾಗಿರುತ್ತಿದೆ. ತವ್ಯ ಸೂಸೆಗೆ ನಾವಾರೂ ಸ್ಥಳಕೊಡುವುದಿಲ್ಲ. ಅನ್ನಾರಾದರೂ ಸ್ಥಳನ್ನು ಕೊಡುವುದಕ್ಕೆ ಇಷ್ಟಪಟ್ಟರೂ, ಅವರನ್ನ ತಡೆಯುತ್ತೀರು. ಒಬ್ಬ ಪ್ರಾಣಿಸ್ತೇಯ ನಿಮಿತ್ತವಾಗಿ ಗ್ರಾಮಸ್ಥರೆಲ್ಲರೂ ಸುಕೆ ಏಪಡ್ಟುಸ್ತರಾಗಬೇಕು? ಅವರಲ್ಲಿಯೂ, ಕುಲಟೆಯಾದವರಿಗೆ ಸ್ಥಳಕೊಡುವುದು ಉಚಿತವಲ್ಲ. ಇಲ್ಲಿ ಸ್ಥಳವು ದೊರೆಯಬದ್ದರೆ, ಅಗತ್ಯವಾಗಿಯೂ ಅವಳಿ ತಾನಾಗಿಯೇ ಇನ್ನೊಂದು ಕಡೆಗೆ ಹೊರಟುಹೋಗುವನನ್ನು.”

ಎಲ್ಲರೂ ಈ ಬಗೆಯಾಗಿ ತಮ್ಮತಮ್ಮೆಲ್ಲ ಸಿಕ್ಕಿಯನ್ನಾಡಿಕೊಂಡು, ಮನೆಯನರನ್ನು ಈ ವಿಷಯದಲ್ಲಿ ಎಚ್ಚರಿಗೊಳಿಸುವುದಕ್ಕಾಗಿ, ಹೊರಟುಹೋದರು.

ವಂಚಮ ಪರಿಜ್ಞೀದ.



ಎಲ್ಲರೂ ತಮ್ಮತಮ್ಮೆ ಮನೆಗಳಿಗೆ ಹೊರಟುಹೋಗಿ, ಸ್ವಲ್ಪವೇ ಹೊತ್ತಾಯಿತು. ಗೃಹಿಣಿಯು ಅದಿತಿಯನ್ನು ಕರೆದು, —“ಅದೋ! ನೋಡಿ. ಆ ಸಿಮ್ಮೆ ದೇಶೋಜ್ಞ ಲೆಯೂ ಕುಲೋಜ್ಞಲಕಾರಿಗಳಿಯೂ ಆದ ಸೂಸೆ ಬರುತ್ತಿದ್ದಾ ಳಿ. ಈಗ ಪನ್ನ ಹೇಳಬೇಕೋ—ಬಂದು ಹೇಳಿ!”—ಎಂದಳು. ಕೇಳಿ, ಅದಿತಿವಿಶಾರದನೆದ್ದು, ಬಾಗಿಲ ಹತ್ತಿರ ಬಂದು ನಿಂದನು. ನೋಡಿದನು. ದಾಮಿನಿಯು ಅಧೋನದನೆಯಾಗಿ, ಮುಖನ್ನು ಮುಚ್ಚಿಕೊಂಡು, ಚೆಪ್ಪಿಮೆಲ್ಲನೆ ಬರುತ್ತಿದ್ದಳು. ಬಾಗಿಲಲ್ಲಿಯೇ

ಮಾವನನ್ನು ಕಂಡ ಬಳಿಕ, ಕೇಳಬೇಕೆನ್ನು? ದಾಮಿನಿಗೆ ಇನ್ನು ಸುಮೃದ್ಧಿರುವುದ ಕ್ಷೇತ್ರ ಅಗದೆ ಹೋರಿಯತ್ತು; ಅವಳು ಇತ್ತುಬಿಟ್ಟಿಬ್ಬಳು. ಪಾಪ! ಮಹಾರಾತನೆಯನ್ನೇ ಅನುಭವಿಸಿದ್ದಳು! ಬೇರೆಯ ದಿನವಾಗಿದ್ದರೆ, ಅವಳ ಆ ಇಳಂಗನ್ನು ನೋಡಿ, ಅದಿತಿ ಯೂ ಇತ್ತುಬಿಡುತ್ತಿದ್ದನು; ಆದರೆ, ಇಂದು ಅವನು ಇಳಲಲ್ಲ. ಕಣ್ಣಿನಲ್ಲಿ ನೀರು ಬಂದಿದ್ದುದೇನೋ ನಿಜ; ಆದರೆ, ತನ್ನ ಗುಪ್ರಿಯನ್ನು ಅಬ್ಜಾತವಾಗಿ ನೋಡಿ, ಅದನ್ನು ಸಂಪರಳಿಮಾಡಿದನು. ಆ ಮೇಲೆ, ಸಫ್ಫಾದ ಜಟ್ಟಿಯನ್ನು ಹೊರಗೆ ತೆಗೆದು, ಒಂದೆರಡು ಬಾರಿ ಬೆರಳಿಂದ ಬಡಿದು, ದೊಡ್ಡದೊಂದು ಜಿಟಿಕೆಯ ತುಂಬ ನಷ್ಟಿವನ್ನು ತೆಗೆದುಕೊಂಡು, ಬಲವಾಗಿ ನೋಡಿ, ಕಣ್ಣಿಗಳನ್ನು ಮುಚ್ಚಿ, ನೋಸೆಯನ್ನುದ್ದೇ ಶಿಸಿ,—“ವಶ್ತೇ! ಎಷ್ಟೋ ಒಗೆಯರಾಗಿ ಯೋಚಿಸಿ ನೋಡಿದೆನು. ನಿನ್ನನ್ನು ಇನ್ನು ಗ್ರಹಣಮಾಡುವುದಕ್ಕೆ ಆಗುವುದಲ್ಲ. ಯವನನು ನಿನ್ನನ್ನು ಸ್ವರ್ಥಮಾಡಿದ್ದಾನೆ; ಬ್ರಾಹ್ಮಣರ ಮನೆಯಲ್ಲಿ ಇನ್ನು ಸಿನಗೆ ಸ್ಥಳವು ದೊರೆಯಲಾರದು. ಇನ್ನೆಲ್ಲಿಗಾದರೂ ಹೋಗು!”—ಇಂದು ಹೋಳಿ, ಬಂಗಾಲನ್ನು ಹಾಕಿಕೊಂಡು ಒಳಗೆ ಹೋದನು.

ದಾಮಿನಿಗೆ ಹೋದಲು ಏಕೂ ಗೊತ್ತಾಗಲಿಲ್ಲ; ಆ ಮೇಲೆ, ವಾವನು ವಾ ತನಾಡಿದ ಪ್ರತಿಯೊಂದು ವಾಕ್ಯವನ್ನು ಸ್ವರಸೇಗೆ ತಂದುಕೊಂಡು, ಅಧರ್ಮಮಾಡಿ ಕೊಂಡಳು. ಆದರೆ, ಅದನ್ನೂ ಅವಳು ಸಂಬಿಲಾರದೆ ಹೋಡಳು. ಭಾವಿಸಿದಳು; —ಇದ್ದಲ್ಲವೂ ಸ್ವಷ್ಟವಾಗಿರಬಹುದೇ?—ಸ್ವಷ್ಟವಹುದೋ, ಅಲ್ಲವೋ ಎಂಬುದನ್ನು ಸ್ವಿರವಡಿಸುವುದಕ್ಕಾಗಿ, ನಾಲ್ಕು ಕಡೆಯೂ ದೃಷ್ಟಿಸಿ ನೋಡಿದಳು. ಇತ್ತಿರದಲ್ಲಿಯೇ, ಒಂದು ಹುಗ್ಗಿಸುತ್ತಿರುವ ಮರ; ಅದರ ಒಣಾದ ಕೊಂಬನ ಮೇಲೆ ಒಂದು ಹದ್ದು ಕುಳಿತಿದೆ; ಹಿಂಬಾಗಿಲ ಸರೋವರದ ನೀಲಬಲದಲ್ಲಿ ಹಂಸವಕ್ಕಿಗಳು ಈಸಾಡುತ್ತೇಲಿವೆ; ಮೆಟ್ಟಿಲ ಸಮಾಪದಲ್ಲಿಯೆ ಮುಸುರಿಯ ಪಾತ್ರಗಳು; ಆವ ದಾಸಿ ಅವುಗಳನ್ನು ನೀರಲ್ಲಿ ರಸಿಹೋಗಿದ್ದಳೋ ಅವಳ ಬಲಸಿಕ್ಕುವಾದ ಕಾಬ ಹಜ್ಜಿಗಳೂ ಸೋಪಾನದಲ್ಲಿ ಸ್ವಷ್ಟವಾಗಿ ತೋರುತ್ತೇಲಿವೆ; ಮಾವನು ಮುಚ್ಚಿಕೊಂಡು ಹೋದ ಬಾಗಿಲು ಈಗಲೂ ಮುಚ್ಚಿಯೇ ಇದೆ. ದಾಮಿನಿಯು ಒಂದು ಬಾರಿ ಅದನ್ನು ತಳ್ಳಿ ನೋಡಿದಳು. ಆ ಮೇಲೆ ತನ್ನ ಮಯ್ಯನ್ನೂ ಕಣ್ಣಿಗಳನ್ನೂ ಸವರಿಕೊಂಡು ಪುನಃ ನೋಡಿದಳು. ಸ್ವಷ್ಟವಲ್ಲ; ಎಲ್ಲವೂ ಸತ್ಯಪಟನೆ! ಮನೆಯನ್ನು ಪ್ರವೇಶಮಾಡುವುದಕ್ಕೆ ನಿಷೇಧ ಪರಿವುದೂ ಸತ್ಯಪಟನೆ; ‘ಬ್ರಾಹ್ಮಣಿಗೆ ಆಗ್ರಹಣ್ಯ’ಯೆಂಬ ಆವ ಮಾತನ್ನು ದಾಮಿನಿಯು ಕೇಳಿದ್ದಳೋ ಅದೂ ಸ್ವಷ್ಟವಲ್ಲ! ದಾಮಿನಿಯ ಕಣ್ಣಿಗಳಲ್ಲಿ ಸೂರ್ಯನು ಅಸ್ತಿತ್ವಸಿಹೋದನು; ಎಲ್ಲವೂ ಅಂಥಕಾರ;— ದಾಮಿನಿಯು ಬಿದ್ದುಬಿಟ್ಟಳು.

ಸ್ವಲ್ಪ ಹೊತ್ತಿನ ಮೇಲೆ, ಗ್ರಾಮದಲ್ಲಿಯ ಎಷ್ಟೋ ನೃದ್ವಯರು, ಮಧ್ಯವಯ ಸ್ವಯರು, ಯುವತಿಯರು, ಬಾಲಕೆಯರು,— ಎಲ್ಲರೂ ಒಂದು ದಾಮಿನಿಯ ಸುತ್ತ

ಲೂ ‘ಗೇರಾಯಿಸ’ ಸಿಂದರು. ದಾಮಿನಿಗೆ ಆಗಲೂ ಮನೋವಿಕಾರವು ಹೊಗೀರಲ್ಲ. ಎಲ್ಲ ಬಿದ್ದಿದ್ದಳೋ ಅಲ್ಲಿಯೆ ನತಮುಖಿಯಾಗಿ ಕುಳಿತುಕೊಂಡು, ಅನ್ಯಮನಸ್ಸೆಯಾಗಿ ಒಂದು ಕರಿಕೆಯನ್ನು ಉಗುರಿಂದ ಸೀಳಿತ್ತಿದ್ದಳು. ಅನ್ಯಮನಸ್ಸೆಯಾಗಿರಲಿ, ಸಮನಸ್ಸೆಯೇ ಆಗಿರಲಿ;—ಆಂತೂ ಅವಳ ಕಣ್ಣಗಳಿಂದ ವಾರಿಧಾರೆಯು ಪ್ರವಹಿಸುತ್ತಿದ್ದಿತು.

ನೇರೆದವರಲ್ಲಿ ಒಟ್ಟು ವೃದ್ಧಿ ವೃದ್ಧಿ ದಾಮಿನಿಯನ್ನು ನೋಡುತ್ತೇ, —“ಅಯ್ಯೊ! ಇಂತಹ ಅದ್ವಾಪನಸ್ಸು ಪಡೆದು, ಭಾರತಭಾಷೆಯಲ್ಲ ಮಂಟ್ಟಿಬಹಜೆ? ಆಹಾ! ಎಂತಹ ಅದ್ವಾಪ್ತ! ಎಂತಹ ದಾಖಾರಗ್ಗೆ!”—ಎಂದಳ್ಳ. ದಾಮಿನಿಯು ಮೆಲ್ಲಮೆಲ್ಲನೆ ತಲೆಯನ್ನುತ್ತಿ, ಕಾತರಗೊಂಡ ಹರಿಳಿಯ ದೃಷ್ಟಿಯಿಂದ ಆ ವೃದ್ಧಿಯ ಮುಖವನ್ನೇ ನೋಡುತ್ತಿದ್ದಳು. ರ್ಷಾದ್ವಯು ಪ್ರಸಾ ಹೇಳತೋಡಿದಳು:—“ಅಯ್ಯೊ! ಈ ಮುಖದ ಕಡೆಗೆ ಆ ಮನೆಹಾರ ವಾವನು ಒಂದು ಬಾರಿಯಾದರೂ ತರುಗಾ ನೋಡಲಿಲ್ಲವಲ್ಲ? ಧರ್ಮವು ದೊಡ್ಡದಾಗಲಿಲ್ಲ; ಇತಿಯೇ ದೊಡ್ಡದಾಯಿತು! ಅಯ್ಯೊ! ಯಾಳಿಧಾತನೆ! ಹಣೆಯಲ್ಲ ಕೆಟ್ಟಿದನ್ನು ಬರೆವುದಕ್ಕೆ ನಿಸಗೆ ಇನ್ನಾರೂ ಮೊರೆಯಲ್ಲವೇ? ಈ ವಯಸ್ಸಿನಲ್ಲಿ ಇಂತಹ ಕಷ್ಟ! ಆಹಾ! ಎಂತಹ ಯಡಗಿ! ಹುಡುಗಿಯಲ್ಲ; ಸ್ವಾರ್ಥಲತೆ!”

ಮತ್ತೊಂಬ್ಬಳ್ಳ ಮರ್ದ್ಯವಯಸ್ಸೆಯು ದಾಮಿನಿಯನ್ನು ಸಿರಿಕ್ಕಿಸಿ,—“ಆಹಾ ನಮ್ಮ ದಾಮಿನಿ ಜಿರದುಪಿಸಿಯೇ ಆಗಿಹೋದಳು! ವೃದ್ಧಿಯಾದ ಅಚ್ಚಿ ದಾಮಿನಿಗೆ ಮದುವೆವಾಟದಾಗ, ‘ಇನ್ನು ಉನಗಳಿಗೆ ಮೇಲೆ ನಮ್ಮ ದಾಮಿನಿಗೆ ಒಂದು ವಾಗ್ಗ ವಾಯಿತು; ಇನ್ನು ನಾನು ಸಿಕ್ಕಿಂತೆಯಾಗಿ ಸಾಯಬಲ್ಲಿಸು’ ಎನ್ನರ್ತಿದ್ದಳು. ಏ ಯ್ಯೊ! ಈಗ ಆ ಅಚ್ಚಿ ಒಮ್ಮಕಿದ್ದರೆ? ದಾಮಿನಿಗೆ ಒಂದು ಸ್ವಾಸಪರ್ತಿತು. ಈಗ ಶನ್ನು ಆವೋಗೆ ನಿಲ್ಲಿಸುವುದಕ್ಕೆ ಕೂಡ ಒಂದು ಸ್ವಾಷಾ ಉಳಿಯಲ್ಲಿ!”—ಎಂದಳ್ಳ. ದಾಮಿನಿಯ ಮೇಯು ನಡುಗಿತ್ತ. ಹಾಸಫಸನಿಶ್ವಾಸಗಳು ಹೊರಡಿಲಾರಂಭಿಸಿದುವು. ಕೊನೆಗೆ, ಆವೇ ಆ ಅಪ್ಪಿಯನ್ನ, ಸೆನ್ನೆ ಅಳತೆಹಿಡಗಿದಳು. ತನ್ನ ಆ ಮಾತಾಮಹಿಯನ್ನು ಶಬ್ದಪೂರ್ವಕವಾಗಿ ಸಂಬೋಧನಮಾಡುತ್ತ,—“ಅವ್ವಾ! ಅವ್ವಾ! ಸಂಸ್ಕಾರ ಯಾರೊಡನೆ ಜೀಟ್ಟು, ಹೊರಂತುಹೋಡಿ?”—ಎಂದು ಉಳ್ಳ ಸಂತಿಂದ ರೋದಿಸತೆಯಾದಳು.

ಈ ಆಕ್ರಂದನವನ್ನು ಕೇಳಿ, ಅವಳ ಅತ್ಯುಯು ಕೊರಾಹಾವಿವೈಯಾಗಿ, ದೊಡ್ಡಭಬ್ಬದಿಂದ ಬಾಗಿಲನ್ನು ತೆರೆದುಕೊಂಡು ಹೊರಗೆ ಒಂದು, —“ಜಿನ್ನಾಯಿತೆ? ಎಂತಹ ಹಾಳ ನಡತೆಯೆ ನಿನ್ನದು? ಈ ಅಲ್ಲದ ಹೊತ್ತಿನಲ್ಲಿ ಗೃಹಸ್ಥರ ಮನೆಯ ಬಾಗಿಲಲ್ಲಿ ಕುಳಿತು, ಹಾಳ ಗೋಳಿಗೆ ಆರಂಭಮಾಡಿದೆ! ಇದರಿಂದ ಗೃಹಸ್ಥರಿಗೆ ಅಮಂಗಳವಾಗುವುದೆಂದು ಗೊತ್ತಿಲ್ಲವೇ? ಚಿಕಿ! ಚಿಕಿ! ಜಿಕಿ! ಎಂತಹ ನಾಜುಗೆಗೆಂದಿ!”—ಎಂದು ತಿರ

ಸಾಂಕುರಸೂಚಕವಾದ ಮಾತ್ರಗಳನ್ನಾಡಿದಳು. ಆ ಹೇಳಲೆ, ಅಲ್ಲಿದ್ದ ಸೆರೆಕರೆಯವರನ್ನು ಉದ್ದೇಶಿಸಿ,—“ಅಹುದೆ? ಇನ್ನು ಸಿಮ್ಮಿದಾದರೂ ಎಂತಹ ಆಜರಣೆ? ನಿಮ್ಮ ಮಕ್ಕಳನ್ನು ಮನೆಯಲ್ಲಿಯೋ ಬಿಟ್ಟು ಅನ್ನರ ಮಕ್ಕಳನ್ನು ಆಡಿಸಬಂದಿರಿ! ನಿಮುಗ್ಗು ರಿಗೂ ಇದೇ ಸಮಯವೆಂದು ತೊರುತ್ತಿದೆ. ಇರಲಿ! ಪರವೇಶ್ವರನು ಒಂದ ಲ್ಲದಿಗ್ಗರೆ ಒಂದು ದಿನ ಸನಗೂ ಕೊಳ್ಳುವುನ್ನ; ಸನಗೂ ಒಂದು ದಿನ ಇಂತಹ ಸಮಯವು ಸಿಕ್ಕಿತ್ತು!”—ಎಂದಳು.

ಆರೂ ಆ ಉತ್ತರವನ್ನೂ ಕೊಡಲಿಲ್ಲ. ಎಲ್ಲರೂ ಒಪ್ಪಿಬ್ಬಿರಾಗಿ ಹೂರಬ್ಬಿಯೋದರು. ದಾವಿನಿಯೂ ಕಣ್ಣಿ ಇರಸ್ತುರುಂಗಿಕೊಂಡು, ಸಿಕ್ಕಿಬ್ಬಿರಾಗಿ ಕುಂತಳ್ಳಿ. ಸೆರೆಕರೆಯ ಹೆಂಗಾಕರೆಲ್ಲರೂ ತಮ್ಮತಮ್ಮು ಮನೆಗೆಲಸಗಳನ್ನು ಮಾಡುವುದಕ್ಕಾಗಿ ಹೊರಟುಹೋದರು. ಆವರಲ್ಲಿ ದಾವಿನಿಯ ಸಮವಯಸ್ಕೆಯಾದವರ್ಣಿಬ್ಬಿಳು ಮಾತ್ರ ಸ್ವಲ್ಪ ದೂರ ಹೊಗಿ ನಿಂದಿದ್ದಳು. ರಮೇಶನ ಮಲತಾಯಿಯು ನೊದಲಿ ಸಂತೆಯೆ ಬಾಗಿಲನ್ನು ಹಾಕಿಕೊಂಡು ಹೊರಟುಹೋದ ಹೇಳಲೆ, ಆವಳು ದಾವಿನಿಯ ಹತ್ತಿರ ಒಂದು,—“ಒಮ್ಮೆ ಎದ್ದು ಬಾರೆ! ಇನ್ನು!”— ಎಂದಳು. “ನಾನಿನ್ನೆಲ್ಲಿಗೂ ಬರುವುದಿಲ್ಲ; ಎಲ್ಲಿಗೆ ಹೋಗುವೆನೆಂದರೂ. ಈಗ ಸನಗೆ ಸ್ಥಳವಿಲ್ಲ; ಆರೂ ಇನ್ನು ಸನಗೆ ಆಶ್ರಯಕೊಡುವರಿಲ್ಲ”— ಎಂದು ದಾವಿನಿಯು ಕಂಬಿದುಂಬಿದಳು.

ಸಮವಯಸ್ಕೆಯು ಹೇಳಿದಳು:—“ಹಾಗಾದರೆ ಈನು? ಇಲ್ಲಯೇ ಒದ್ದು ಸಾಯುವೆಯಾ?”

ದಾವಿನಿಯು ಉತ್ತರಕೊಟ್ಟಳು:—“ಇಲ್ಲಯೆ ಸಾಯುತ್ತೇನೆ. ಸನಗೆ ಇನ್ನು ಸ್ಥಳವೆಲ್ಲಿದೆ? ಅವರು* ಸಸ್ಯನ್ನು ಇಲ್ಲಯೆ ಬಿಟ್ಟುಹೊಗಿದ್ದಾರೆ: ನಾನಿಲ್ಲಯೇ ಇರುತ್ತೇನೆ. ಎಷ್ಟು ದಿನಗಳ ಪರ್ಯಾಂತವಾಗಿ ಅವರಿಲ್ಲಗೆ ಬರುವುದಿಲ್ಲವೇ ಆಷ್ಟು ದಿನಗಳು ವಿನಾದರೂ ವಾಡಿ ಕೂಡಿದರೆ, ಬದುಕಿರುತ್ತೇನೆ. ಇವರನ್ನು ನೋಡುದೆಯೆ ಸಾಯುವುದಕ್ಕೆ ಮಾರ್ಗವಿಲ್ಲ!”—

ದಾವಿನಿಯು ನಿಶ್ಚಯಿಬ್ಬಿರಾಗಿ ಅಳಿತೊಡಗಿದಳು.

ಸಮವಯಸ್ಕೆಯು ಹೇಳಿದಳು:—“ಇನ್ನೆಲ್ಲಿಗೂ ಹೋಗಬೇಡವಮ್ಮು! ಈ ಮರದಡಿಯಲ್ಲಿಯಾದರೂ ಒಂದು ಕುಂತುಕೊ. ಬಿಸಿಲು ಸಹಿಸುವುದಕ್ಕಾಗುವುದಿಲ್ಲ. ಸನಗೂ ಇನ್ನು ಇಲ್ಲಿರಲಾಗುವುದಿಲ್ಲ.”

ಮೇಲ್ಮೆಲ್ಲನೇ ದಾವಿನಿಯು:—“ಅವ್ಯಾ! ಮನೆಗೆ ಹೋಗು. ಸಿನಗೆ ಮನೆಯಿದೆ. ಮನೆಯಲ್ಲಿ ನಿಸ್ಸನ್ನು ನೋಡಿದ್ದರೆ, ನಿಮ್ಮ ತಾಯಿಕಳವಳವಡುವಳು.

* ಹೆಂಗಸರು ಗಂಡಂದಿರ ಹೆಸರನ್ನು ಹೇಳುವುದಿಲ್ಲ.

ಅದರಲ್ಲಿಯೂ ವೃದ್ಧಿ; ಪಾಪ! ಬಿಸಿಲಲ್ಲಿ ನಿನ್ನನ್ನು ಹುಡುಕಿಕೊಂಡು ಬರುವುದಕ್ಕೆ ಶಾಕ್!”— ಎಂದಳು.

ಸಮವಯಸ್ಯಿಯು ಮನೆಗೆ ಹೋದಳು; ಆದರೆ, ಅವಳು ಬಹುಕಾಲ ಅಲ್ಲಿ ರುವುದಕ್ಕೆ ಆಗದೆ ಹೋಯಿತು. ಅವರಾತ್ಯವಾಗುವುದರೊಳಗಾಗಿಯೇ, ಪುನಃ ಆದಿ ತಿಭೃತ್ಯಾಚಾರ್ಯನ ಮನೆಯ ಹಿಂಗಡೆ ಬಂದು ನಿಂದಳು. ನೋಡಿದಳು; ದಾರ್ಮಿಕಿಯು ನೂದಲಂತೆಯೇ ಒಬ್ಬಳೇ ಮರದಡಿಯಲ್ಲಿ ಕುಳಿತು ಅನ್ಯಮನಸ್ಯಿಯಾಗಿ ಬಂದು ಹಕ್ಕಿಯನ್ನು ದೃಷ್ಟಿಸಿ ನೋಡುತ್ತಿದ್ದಳು. ಈಗಲವಂಚ ಕಣ್ಣಗಳಲ್ಲಿ ನೀರಿರಲಿಲ್ಲ.

ಪ್ರತಿವಾಸಿನಿಯು ಮೆಲ್ಲಮೆಲ್ಲನೆ ದಾರ್ಮಿಕಿಯ ಹತ್ತಿರ ಬಂದು, ಕುಳಿತುಕೊಂಡಳು. ಕೆಳಂಜ ಕಾಲದ ವರೆಗೂ, ಇಬ್ಬರೂ ವಾಳತನಾಡಲಿಲ್ಲ. ಅಸಂಶರ ದಾರ್ಮಿಕಿಯು—“ಈ ರಾತ್ರಿಯೇ ಅವರು ಬಂದುಬೆಂದು?— ಎಂದಳು.

ಪ್ರತಿವಾಸಿನಿ:—“ಆರು? ಸಿನ್ನ ಗಂಡನೆ? ಅವನು ಬಂದರೆ, ಒಳ್ಳಿದೇ ಆಯಿತು. ಒಳ್ಳಿದೋ, ಕೆಟ್ಟಿದೋ, ಏನಾದರೂಂದು ಇತ್ಯಾರ್ಥವಾಗಿಹೋಗುವುದು.”

ದಾರ್ಮಿಕಿ:—“ಅವರು ಬಂದರೂ, ಅರ್ಥವಾಗೆದಲ್ಲಿಯೇ ಹೋರಣು ಹೋದರೆ?”

ಪ್ರತಿವಾಸಿನಿ:—“ಅದೇನು? ಹೇಗಾದೀತು?”

ದಾರ್ಮಿಕಿ:—“ಆಗದೆ ಏನು? ದಾರ್ಮಿಕಿಯಲ್ಲಿ ಅವರಿಗೆ ಆರೂ ಆವ ವೃತ್ತಾಂತವ ಸ್ನಾ ತೋಹದಿದ್ದರೇ?— ಅಮ್ಮ! ಅವರಾ ಸನ್ನನ್ನು ಬಿಟ್ಟುಬೆಲ್ಲಾರೇ ಏನು?”

ಪ್ರತಿವಾಸಿನಿ:—“ಅರಿಗೆ ಗೂತ್ತಮ್ಮಾ! ಗಂಡುಸರ ಮನಸ್ಸು ಆವಾಗ ಹೇಗೆ ಇರುವುದೆಂದು ಆರು ಹೇಳಬಲ್ಲರು?”

ದಾರ್ಮಿಕಿ:—“ಅವರು ಸನ್ನನ್ನು ಎಷ್ಟೂಂದು ಪ್ರೀತಿಸುವರು! ನಾನಳುವುದನ್ನು ನೋಡಿದರೆ, ತಾವೂ ಅಳುವರು; ಸನ್ನನ್ನು ನೋಡುನೋಡುತ್ತ, ಅಳುವರು. ಸನ್ನನ್ನು ನೋಡುವುದೆಂದರೆ, ಅವರಿಗೆ ಎಷ್ಟು ಆಸೆ! ನೋಡುವ ನಿಮಿತ್ತವಾಗಿಯೇ ಏವೊಂದು ಹತಮಾಡಿ, ಸನ್ನ ಹತ್ತಿರ ಬಂದು ಕುಳಿತುಕೊಳ್ಳುವರು! ಎಷ್ಟು ಬಾರಿ, ಎಷ್ಟು ಕಡೆಗಳಲ್ಲಿ ಕುಳಿತು ನೋಡುವರು! ಪುನಃ ಸನ್ನ ಯಣಿಯಲ್ಲಿ ಕಯ್ಯನ್ನಿಟ್ಟು ನೋಡುವರು; ಗಲ್ಲಗಳನ್ನು ಹಿಡಿದು ನೋಡುವರು; ತುಂಬಿಗಳನ್ನು ಮುಟ್ಟಿ ನೋಡುವರು. ಎಷ್ಟು ನೋಡಿದರೂ ಅವರಿಗೆ ತೈತ್ತಿಯಿಲ್ಲ. ರಾತ್ರಿಯ ಹೇಳಿ ಎಜ್ಜರವಾದಾಗಲೆಲ್ಲ ಎದ್ದು ಸನ್ನ ಮುಖದ ಕಡೆಗೆ ದೃಷ್ಟಿಸಿ ನೋಡುತ್ತಲೇ ಇರುವರು. ಆದರೆ ನಾನು ಈ ಹಾಳ ಕಣ್ಣಗಳನ್ನು ಮುಚ್ಚಿ ಕೊಂಡೇ ನಿದ್ದೆ ಮಾಡುತ್ತಿರುವನು!”

ಹೇಳಿಹೇಳಿತ್ತ, ದಾರ್ಮಿಕಿಯ ಕಣ್ಣಗಳಲ್ಲಿ ನೀರು ತುಂಬಿತು. ದಾರ್ಮಿಕಿಯು ಅಳತೊಡಗಿದಳು. ಪ್ರತಿವಾಸಿನಿಯು—“ಅಮ್ಮ! ಸಂಜೆಯಾಯಿತು. ಈ

ರಾತ್ರಿಯನ್ನು ಹೇಗೆಮ್ಮು!— ಕಳಿಯುವೆ? ಎಲ್ಲಿ ಮಲಗುವೆ?”— ಎಂದಳು. ದಾಮಿನಿಯು ಪ್ರಥಮತ:— “ಆಗಿ ಗೊತ್ತಿಮ್ಮು!” ಎಂದು ಹೇಳಿ, ಉತ್ತರಕ್ಷಣಾದಲ್ಲಿಯೇ— “ಇಲ್ಲಿಯು ಇರುವೆನು. ನನಗಿಸ್ತೇಲ್ಲಿ ಸ್ಥಳವಿದೆ?”— ಎಂದಳು.

ಪ್ರತಿವಾಸಿನಿಯು ಸಡುಗಿದಳು. ಹೇಳಿದಳು:— “ಇಮ್ಮು! ಅದೇನು— ಹೆಂಗುಸರಿಗೆ ಸಾಧ್ಯವೆ? ಈ ಕತ್ತಲೆಯಲ್ಲಿ, ವನಮಧ್ಯದಲ್ಲಿ ಒಂಟಿಗನಾಗಿ ಆವ ಗಂಡು ಸಾದರೂ ಇರಲಾರನು. ಹಾಗಿಂದ ಮೇಲೆ, ನೀನೋಬ್ಜಿ ಇಲ್ಲಿ ಹೇಗೆ ಇರಬಲ್ಲಿ? ರಾತ್ರಿಯ ವೇಳೆಯಲ್ಲಿ— ಮನೆಯೊಳಗೆ ಬೇಡವಮ್ಮು! ಮನೆಯ ಹೊರಿನ ಆವು ದಾದರೂ ಒಂದು ಚಾವಡಿಯಲ್ಲಿಯಾದರೂ ನಿಮ್ಮು ಅತ್ಯೇವಾವಂದಿರು ಸ್ಥಳವನ್ನು ಕೊಡಲಾರದೆ? ಅಗತ್ಯವಾಗಿಯೂ ಕೊಟ್ಟಾರು!”— ಎಂದಳು.

ದಾಮಿನಿಯೂ ಅದೇ ಆಸೆಯನ್ನು ವಾಡಿಕೊಂಡಿದ್ದಳು. ನಿಜವಾಗಿಯೂ ಅವಳು ನಿಶ್ಚಯವಾಡಿಕೊಂಡಿದ್ದಳೇನೆಂದರೆ.— ‘ರಾತ್ರಿಯಲ್ಲಿ ಗೂರಾದರೂ ತನ್ನ ಸ್ನೇಹಿತೆ ಕರೆದುಕೊಂಡು ಹೊಗಿಬುಮದು’— ಎಂದು. ಆದರೆ, ರಾತ್ರಿಯಾಯಿತು; ಪ್ರತಿವಾಸಿನಿಯು ಹೊರಠಿಹೊರಳು; ಇಷ್ಟಾದರೂ, ಆರೂ ತನ್ನಸ್ನೇಹಿತು ಸಲಿಲ್ಲ. ಇದುವರೆಗೂ, ಮನೆಯ ಹಿಂಬಾಗಿಲಾದರೂ ತೆರೆಯಲ್ಪಟ್ಟಿದ್ದಿತು; ಈಗ ಅದೂ ಮುಷ್ಟಿಲ್ಪಟ್ಟಿತು.

ದಾಮಿನಿಯೆಂಬಿಟ್ಟಿ ಇಲ್ಲಿ ಅಂಥಕಾರದಲ್ಲಿ ಕರ್ತೃತುಕೊಂಡಿದ್ದಳು. ರಾತ್ರಿಯೂ ಕ್ರಮಕ್ರಮವಾಗಿಯೂ ಗಢೀರವಾಗಿಗುತ್ತ ಬಂದಿತು. ದಾರಿದರ್ಶ ಅದಾವುದೋ ಒಂದರಡು ದೀಪಗಳ ಬೆಳಕು ಕಾಣಬರುತ್ತಿರ್ಪುತ್ತು; ಆ ದೀಪಗಳೂ ಒಂದೊಂದಾಗಿ ಸಂಬಯೋಧುವು. ಗ್ರಾಮವಾಸಿಗಳಿಲ್ಲರೂ ಸಿಕ್ಕಿಂತರಾಗಿ ನಿದ್ದೆಹೋಗುತ್ತಿದ್ದರು; ಆರಂಗೂ ದಾಮಿನಿಯು ಯೋಜನೆಯೇ ಇಲ್ಲ. ದಾಮಿನಿಯು ತನ್ನ ವಿಚಾರವನ್ನೇ ಯೋಽಚಿಸತ್ತೆಂಬೆಂದು. ಒಂದೊಂದು ಬಾರು ಭಯವೂ ಉಂಟಾಯಿತು; ಒಬ್ಬ ಥೇ ಇರುವುದು ಅವಳಿಗೆ ಕಷ್ಟವಾಗಿ ತೋರತೆಗಿತು. ಒಂದು ಕಡೆ ದಿನವೆಲ್ಲ ಹೂ ಆಹಾರವಿಲ್ಲ; ಅಮೇಲೆ ಆಘ್ಯಂತದಿನವೂ ಅಳುತ್ತಿದ್ದಾಳಿ;— ಹೀಗೆ ಶ್ರಮದಿಂದ ಅವಳ ದೇಹವು ದುರ್ಬಲವಾಗಿತ್ತೋಡಿತು. ದಾಮಿನಿಯು ಧೂಳಿಯಲ್ಲಿಯೇ ಶಯನಮಾಡಿದಳು. ನಿದ್ದೆಯೂ ಬೇಗನೆ ಬಂದಿತು.

ಸ್ವಷ್ಟಿದಲ್ಲಿಯೇ ಆಲಿಸಿದಳು;— ಆರೋತ್ತಿ ತನ್ನಸ್ನೇಹಿ “ಅವಾಗ್ಯಾ!” ಎಂದು ಕೂಗಿಕರೆದರು. ಅದಕ್ಕೆ ಸ್ವಷ್ಟಿದಲ್ಲಿಯೇ ‘ಅವಾಗ್ಯಾ’ ಎಂದು ಉತ್ತರವಿತ್ತಳು. ಸ್ವಷ್ಟಿದಲ್ಲಿಯೇ ಬೋಧಿಯಂಟಾಯಿತು; ಅವಳ ಅಮ್ಮನು ಹೇಳುತ್ತಿದ್ದಾಳಿ:— “ಎಂಬು ಇನ್ನು ಇನ್ನು ಏನಿದೆ?— ಎಂದು.

ಮರುದಿಸ ಬೆಳಗೆ ಎದ್ದುವರಣರೂ ಪುನಃ ದಾಮಿನಿಯನ್ನು ನೋಡಲಿಲ್ಲ.

ಷಣ್ಣ ಪರಿಛೀದ.

ಹತ್ತುಹನ್ನೆರಡು ದಿನಗಳ ಮೇಲೆ, ರಮೇಶನು ಮನೆಗೆ ಬಂದು, ಎಲ್ಲ ವೈ ತ್ರಾಂತಗಳನ್ನೂ ಕೇಳಿದನು. ತಂದೆಯನ್ನೇನೂ ಎನ್ನಲಿಲ್ಲ; ಮಲತಾಯಿಯ ಮೇಲೆ ಚೋಷವನ್ನೂ ಆರೋಪಿಸಲಿಲ್ಲ; ಆರಿಗೂ ಏನನ್ನೂ ಹೇಳಿದೆ, ಮನೆಯಿಂದ ಹೊರಗೆ ಹೊರಬೆನು. ಉರೂರುಗಳಲ್ಲಿಯೂ ಕೇರಿಕೇರಿಗಳಲ್ಲಿಯೂ ಆರೇಖು ದಿನಗಳು ಸು ಮತ್ತು ಸುತ್ತಿದನು; ಎಲ್ಲಿಯೂ ದಾಮಿನಿಯ ಸಮಾಚಾರವು ಗೊತ್ತಾಗಲಿಲ್ಲ. ಕೊನೆಗೆ, ಬಂದು ದನ ಉಷ್ಣಿಕಾಲದಲ್ಲಿ ವಿಷಣ್ಣಿಭಾವದಿಂದ ಹಿಂದಿರುಗಿ ಮನೆಯ ಕಡೆಗೆ ಬರು ತ್ತಿದನು. ನದಿತೀರದಲ್ಲಿ ಮುರುಕುಮಾಳಿಗೆಯೊಂದನ್ನು ನೋಡಿ, ಅಲ್ಲಿ ನಿಂದನು. ಆ ಮುರುಕುಮಾಳಿಗೆಯೂಡನೆ ತನ್ನ ಅವಸ್ಥೆಯನ್ನು ಹೊಲಿಸಿನೋಡಿದನು. ವಾಾ ಇಗೆಯ ಮಾಡೆಲ್ಲವೂ ಮುರಿದುಫುರ್ದಿದೆ. ಅಳ್ಳಿಯಲ್ಲ ಅಕ್ಕತ್ತೆ, ಪಟ, ಮೊದಲಾದ ವೃಕ್ಷಗಳು ತಮ್ಮತಮ್ಮ ಬೇರುಗಳನ್ನು ಗೋಚರೆಯ ತುಂಬ ಬೆಟ್ಟುಕೊಂಡು, ಆಹಂ ಕಾರದೊಡನೆ ಆಂದೋಲನವಾಡತ್ತಿವೆ. ದುರ್ಬಲವಾದ ಮಾಳಿಗೆಯು ಏಕಾಕೆ ಯಾಗಿ ನದಿತೀರದಲ್ಲಿದ್ದು ಕೊಂಡು, ಅದೆಲ್ಲವನ್ನೂ ಸಹನಮಾಡುತ್ತಿದೆ.

ರಮೇಶನು ಮುಂಬಿರುದು, ಭಗ್ನಪುಂಬಿರದ ಬಾಗಿಲಲ್ಲಿ ಬಂದು ನಿಂದನು. ಬಾಗಿಲು ಕೆರೆನಿದ್ದಿತು; ಮನೆಯೊಳಕ್ಕೆ ಪ್ರವೇಶಮಾಡಿದನು. ಅವನು ಸಮಾಪಕ್ಕೆ ಬಂದ ಶಬ್ದವನ್ನು ಕೇಳಿ, ಲೆಕ್ಕಪುಂಚ ಬಾವುಲಿ ಹಕ್ಕಿಗಳು ಆ ಅಂಥಕಾರದಲ್ಲಿ ಹಾರಾಡತೊಡಗಿದ್ದಿವು. ಇಸಂತರ, ಕ್ರಮಕ್ರಮವಾಗಿ ಅವುಗಳ ಸದ್ಯೌ ಅಡಗಿತು. ಗೃಹವು ಭಯಾನಕವಾಗಿಯೂ ಗಂಧೀರವಾಗಿಯೂ ತೊರಬಂದಿತು. ರಮೇಶನು ನಿಂದಿಲ್ಲಯೆ ನಿಂದುಬೆಟ್ಟಿನು. ಉತ್ತರಕ್ಕಿಂದಲ್ಲಿಯೇ, ಕೋಣೆಯೊಳಗಿಂದ ಮನು ಷ್ವಾಕಂತದಿಂದ ಹೊರಟೆ ಮೃದುಶಬ್ದಪೂರ್ವದು ಕೇಳಬಂದಿತು. ರಮೇಶನ ಮೆಯ್ಯೆ ಲ್ಲವೂ ರೋಮವಾಂಚಿಕವಾಯ್ತು. ಮೆಲ್ಲ ಮೆಲ್ಲನೆ, ಅವಧಾನದಿಂದ, ನಿಶ್ಚಯವಾಗಿ ಆ ಸ್ವರವು ಕೇಳಬಂದ ಕಡೆಗೆ ಹೊದಿಸು. ಆಷಣ್ಣವಾದ ಬೆಳ್ಳಿಂಗಳ ಬೆಳಕಿನಲ್ಲಿ ನೇರಿಟದನು;— ಅವುದೊಂದು ರೋಗ್ರಸ್ತವಾದ ಮಾನುಪಶರಿರವು ಮೃತ್ಯು ಶಯ್ಯೆಯ ಮೇಲೆ ಮಲಗಿಬಿಟ್ಟಿದೆ.

ರಮೇಶನು ವನನ್ನೊಂದು ಭಾವಿಸಿಕೊಂಡು ಅಳತೊಡಗಿದನು. ಸರದೇಹವು ಜಾಳಾನಂಿನವಾಗಿರಲಿಲ್ಲ. ಅದರ ಕಂಠಸ್ವರವು ಮಾತ್ರ ಸ್ವಲ್ಪಸ್ವಲ್ಪವಾಗಿ ಕಡಮೆ ಯಾಗುತ್ತ ಬರುತ್ತಿದ್ದಿತು. ಕ್ಷೀಳವಾದ ಆ ಕಂಠಸ್ವರದಿಂದ ಈ ಪರಿಯಾಗಿ ಹೇಳುತ್ತಿದ್ದಿತು:— ಅವ್ವಾ! ಬಂದೆಯು? ಕುಳಿತುಕೊಂಡು ಇನ್ನು ಏಳಂಬಮಾಡುವುದಿಲ್ಲ. ಕೇವಲ ಬಂದು ಬಾರಿ ಮಾತ್ರ ಆ ನನ್ನ ರಮೇಶನನ್ನು ನೋಡಿ ಬರುತ್ತೇನೆ.”—

ರಮೇಶನು ಚೀತಾರ್ಥವಾಡುತ್ತೆ,— “ದಾಮಿನಿ! ದಾಮಿನಿ! ನಾನು ಬಂದಿ

ದ್ವೀರ್ಘ; ಇನ್ನೊಂದಿಗೂ ನಿನ್ನನ್ನು ಬಿಟ್ಟಿರುವುದಿಲ್ಲ!”—ಎಂದು ಹೇಳಿ, ಅಳತೊಡಿದನು.

ದಾಮಿನಿಯಾವ ಉತ್ತರವನ್ನೂ ಕೊಡಲಿಲ್ಲ. ರಮೇಶನು ಸೆಲದ ಮೇಲೆ ಬಿದ್ದು ಹೊರಳಾಡುತ್ತೇ, ಜೀತಾಂಶುರವಾಡತೊಡಗಿದನು.— “ಈ ಬಾರಿ ವಾತನಾಡು. ನಿನ್ನ ಆ ವಾತುಕತೆಗಳನ್ನು ಎಷ್ಟೋ ದಿನಗಳಿಂದ ಕೇಳಲಿಲ್ಲ; ದಾಮಿನಿ! ಈ ಬಾರಿ ಯಾದರೂ ವಾತನಾಡು!”— ಎಂದು ಗೊಳಿಂಡತೊಡಿದನು. ಆಗಲೂ ಉತ್ತರ ನಿಲ್ಲ;—ಎಲ್ಲವೂ ನಿಶ್ಚಯಿ! ರಮೇಶನಿಗೆ ಸ್ವಪ್ನ ವಾತ್ರ ಏನೋ ಗೊತ್ತಾಯಿತು. ರುಧಿಶ್ವಸದಿಂದ ಹಳ್ಳಿಗೆ ಬ್ರಹ್ಮ, ದೀಪವನ್ನಿರಸಲು ಬೇಕಾದ ಸಾಮಗ್ರಿಗಳನ್ನು ತೆಗೆದುಕೊಂಡು ಒಂದು, ದೀಪಿಗೆಯನ್ನು ಹಚ್ಚಿದನು. ಬೆಳಕಿನಲ್ಲಿ ನೋಡಿದನು; ಅಲ್ಲಿ ಯೇ ಇನ್ನಾರೋ ವೃದ್ಧಯೊಬ್ಬಳು ಕುಳಿತುಕೊಂಡು, ದಾಮಿನಿಯ ಮುಖವನ್ನು ಸಟ್ಟು ದೃಷ್ಟಿಯಿಂದ ನೋಡತ್ತಿದ್ದಳು. ದಾಮಿನಿಯು ಈ ಜನ್ಮದಲ್ಲಿ ಕಣ್ಣಿಮುಳ್ಳಿದ್ದಳು.

ರಮೇಶನನ್ನು ನೋಡಿ, ವೃದ್ಧಯು ಸಕ್ಕಾಳು. ಭಯಂಕರವಾದ ಆ ಸಗಯ ನ್ನು ನೋಡಿ, ರಮೇಶನ ವೆಯ್ಯಾರೋವಾಂಚಿತವಾಯ್ತು! ವೃದ್ಧಯು ಎದ್ದಳು. ಎದ್ದು ನಿಂದು, ರಮೇಶನ ಮುಖವನ್ನು ಏಕದೃಷ್ಟಿಯಿಂದ ನೋಡತೊಡಿದಳು. ರಮೇಶನು ಗುರುತಿಸಿದನು;— ಅವರೇ ಆ ಪೂರ್ವವರಿಚಿತೆಯಾದ ಉನ್ನಾದಿನಿ!

ಉನ್ನಾದಿನಿಯು ಒಂದು ಬಾರಿ ತುಬಿಯ ಮೇಲೆ ಬೆರಳಿಸಿಟ್ಟು,— “ಸುಮ್ಮುಕಿ ನಿರು! ಶಭ್ದವಾಡಬೇಡ. ನನ್ನ ದಾಮಿನಿಯು ನಿದ್ದೆವಾಡುತ್ತಿದ್ದಾಳೆ;—ನಿದ್ದೆವಾಡುತ್ತಿದ್ದಾಳೆ!”— ಎಂದಳು. ಒಡನೆಯೇ, ಮತ್ತೊಂದು ಬಾರಿ ಏಕಬಿಂಬಾದ ಸಗುವನ್ನು ನಕ್ಷು, ರಮೇಶನ ಮೇಲೆ ಬಿದ್ದು, ಅವನ ಕೊರಲನ್ನು ವಜ್ರಾಯುಧದಂತೆ ಗಟ್ಟಿಯಾಗಿ ಒತ್ತಿ ಹಿಡಿದು, —“ಗೊತ್ತಾಯಿತು. ನಿನೇ ರಮೇಶನು. ನಿನ್ನ ದೇಸೆಯಿಂದ ಲೇ ನನ್ನ ದಾಮಿನಿಯು ಮರಣವಟ್ಟುದು!”— ಎಂದಳು.

ರಮೇಶನಿಗೆ ಶಾಸರೋಧವಾಯ್ತು; ಕಣ್ಣ ನರಗಳಿಲ್ಲವೂ ಮೇಲಕ್ಕೆ ಉಬ್ಬಿ ದುವ್ಯ. ಅವನಿಗೆ ಮಾತಿಲ್ಲ; ಶಕ್ತಿಯಿಲ್ಲ. ಕೊನೆಗೆ ಅವಸನ್ನನಾಗಿ ದಾಮಿನಿಯ ಬಳಿಯಲ್ಲಿಯೇ ಬಿದ್ದುಬಿಟ್ಟನು. ಹುಚ್ಚಿಯು ಮತ್ತೊಮ್ಮೆ ರಮೇಶನ ಕತ್ತನ್ನು ಒತ್ತಿಹಿಡಿದಳು. ಈ ಬಾರಿಗೆ ಎಲ್ಲವೂ ಮುಗಿಯಿತು!



1911ರಲ್ಲಿ

"ಸದಾನ

ರಾಷ್ಟ್ರಪತಿವಾದುದು

ಪ್ರಿಯಂಗ ವರ್ಕ್‌ರಂಪನಿ, ಲಮಿಟೆಡ್

ಇತಿಹಾಸ .

ಇಂಗ್ಲಿಷ್, ಸಂಸ್ಕೃತ, ಕನ್ನಡ, ಮಹಾರಾಷ್ಟ್ರಭಾಷೆಗಳಲ್ಲಿ

ದೊಡ್ಡ ಮತ್ತು ಶಣ್ಣ ತೆರ ಮುದ್ರಣಕಾರ್ಯ !

ತುಸ್ತಕಗಳು, ಪತ್ರಕೆಗಳು, ಬಿಲ್‌ಪ್ರಾಪಣಗಳು, ಪಿಸಗಳು, ಸಕ್ಕುಲರ್‌ಗಳು, ಕ್ಯಾಟಲಾಗುಗಳು,
ಡೋಟಿಸೆಗಳು, ಪ್ರಾಗ್‌ಜಾರ್ವೆಗಳು, ಟಿಕೆಟುಗಳ ವಿಸಿಟಿಂಗ್‌ಕಾಡುಗಳು, ವಿವಾಹಪತ್ರಿಕೆಗಳು,
ವರ್ಗೆಖಾಳಿಗಳು, ಲೆಕ್ಕಾದ ಪುಸ್ತಕಗಳು, ಕ್ಲೈರ್ಯತ್ತಗಳು, ಅಜೆಗಳು, ಇತರ ಫಾರಂಗಗಳು,
ವೋಡಲಾದ ಎಲ್ಲಾ ಅಚ್ಚನ ಕೆಗಳೂ ಸುಲಭದರದಲ್ಲಿ !!

ನೇತ್ರುವಂದಕರವಾದ ಬಗೆಬಗೆ ಹೊಸಹೊಸ ಮಾಡಿರಿಗಳಲ್ಲಿ !!!

— ರಾಷ್ಟ್ರಪತಿವಾದುದು —

ತರತರದ ಬೈಂಡಿಂಗ್ ಮತ್ತೂ ರೂಲಿಂಗ್!!

ಬಲು ಅಗ್ಗ!

ಬಲು ಸೋಗಸು!!!

ಎನ್‌ರೈವಿಂಗ್, ಫೋರ್ಟೋ ಎನ್‌ಲಿಫ್ಟಂಗ್, ಸೈನ್‌ಬೋರ್ಡ್‌ರ ಹೈಂಡಿಂಗ್!!!
ಬಗೆಬಗೆಯ ನಮೂನೆಗಳಲ್ಲಿ ! ಸೋಗಿದ ಕ್ರಮಗಳಲ್ಲಿ !! ಸುಲಭವಾದ ದರಗಳಲ್ಲಿ !!!

ಪಟೆಗಳಿಗೆ ಚೊಕೆಟ್ಟುಗಳನ್ನೂ ಕನ್ನಡಿಗಳನ್ನೂ ಹಾಕುವ ಕೆಲಸವು
ಅಪ್ರತ್ಯೇಕ! ಅದ್ವಿತೀಯ!!

ಎಲ್ಲ ಬಗೆಯ ಪುಸ್ತಕಗಳಿಗೂ ಸಾಮಗ್ರಿಗಳಿಗೂ ಸುಲಭಕ್ಕುಯ!
ಆಸ್ತ್ರೇಸಿನಲ್ಲಿಯ ಶಾರಾಟಕ್ಕೆ ಇಡ್ಲಿಟ್ಟಿರುವುದು!!

ಸರ್ವರೂ ದಯಿಮಾಡಿ!

ಒಂದು ವೇಳೆ ಪರಿಷ್ಕಾಸಿ!!

ನೋಡಿದ್ದೆ ಆಮೇಲೆ ಬಿಡಲಾರಿರಿ!!!

ಬೇಕು!

ಬೇಕು!!

ಬೇಕು!!!

ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳಲ್ಲಿ ಕಂಪೊಸಿಟರರು!!!

ಯೋಗ್ಯತೆಯ ಮೇಲೆ ಸಂಬಳ!!!

ಎಸ್ಟೇಮೇಟ್‌ಗಳನ್ನೂ ಇತರ ಸಂಗ್ರಹಾಲಯಗಳನ್ನೂ ಕುರಿತು ಕೆಳಗಿನ ವಿಳಾಸಕ್ಕೆ ಬರೆದು ಕೇಳಿ:

ಯು. ನರಸಿಂಹಮಲ್ಯ,

ಮಾನ್ಯನೇಂಡಿಂಗ್ ಪ್ರೊಪ್ರೆಯಟರ್.

